



miracle drinks®

NEO AYURVEDA

Be Healthy Again



ಶ್ವಾಸಕೋಳತೆದ ಅನ್ವಯನ್ತತೆಗಳು/ಆಸ್ತಮಾ/ಸಿಹಿಡಿ/ ಧೂಳನೆ ಅಲಜ್ಯ
ಕಾಯಲೆಗಳಗೆ ಶಾಯುವೇದದ ಔಷಧದ ನಿರ್ದಿತ ಪರಿಮಾಣ ಮತ್ತು
ನಿವಂಹಕ, ಮನೆಮದ್ವಾಗಳು, ಆಹಾರ ಪದ್ಧತಿ ಮತ್ತು ಯೋಜನ

(ಚಿಕಿತ್ಸೆ ಸೈಲ್ಟ್‌ಕಾಲ್)

1. ಶ್ವಾಸಕೋಶದ ಅಸ್ವಸ್ಥತೆಗಳು/ಅಸ್ತಮಾ/ಸಿಬಪಿಡಿ/ ಧೂಳಿನ ಅಲಜೆ ಕಾಯಿಲೆಗಳಿಗೆ ಅನುಸರಿಸಬೇಕಾದ ಚಿಕಿತ್ಸೆ ಮೈಲ್‌ಟೋಕಾಲ್

ಬೆಳಗೆ

ಹಂತ 1

ಖಾಲಿ ಹೊಟ್ಟೆಯಲ್ಲಿ ಲಿವರ್ ಸಮೋಟ್ (S-4) ರೀನಲ್ ಸಮೋಟ್ (S-5) ಮತ್ತು ಗ್ರಾಸ್‌ಮೈಂಡ್ ಸಮೋಟ್ (S-6) ಪ್ರತಿ 15 ಮಿ.ಲಿ ಕುಡಿಯಿರಿ. ಈ ಎಲ್ಲಾ ಮೂರಕಗಳನ್ನು ಒಟ್ಟಿಗೆ 30 ಮಿಲಿ ನೀರಿನಲ್ಲಿ ಬೆರೆಸುವ ಮೂಲಕ ಸೇವಿಸಬಹುದು.

ಹಂತ 2

ಮೂರಕಗಳನ್ನು ಸೇವಿಸಿದ ತಕ್ಷಣ ಕೆಳಗಿನ ಮನೆಮದ್ದುಗಳನ್ನು ಅಗಿಯಬೇಕು ಮತ್ತು ನುಂಗಬೇಕು.
(ಇ) ಬೆಳ್ಳಿ ಸುಮಾರು 2-3 ಸಣ್ಣ ಎಸಜು, (ಬಿ) 1/2 ಸೆಂ.ಮೀ ಕತ್ತರಿಸಿದ ಶುಂಠಿ, (ಸಿ) 1/2 ಟೋ ಚಮಚ ನೆನೆಸಿದ ಮೆಂತ್ಸ್ ಬೀಜಗಳು (ರಾತ್ರಿ ನೀರಿನಲ್ಲಿ ನೆನೆಸಿಟ್ಟಿ ಅಥವಾ ಮೊಳಕೆಭರಿತೆ) ಗಮನಿಸಿ: ಮೇಲೆ ತಿಳಿಸಿದ ಮನೆಮದ್ದುಗಳು ಪ್ರೀ-ಬಯಾಟಿಕ್ ಆಗಿದ್ದು, ಅದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ

ಹಂತ 3

ಯೋಗ-20 ನಿಮಿಷಗಳ ಕಾಲ ಧ್ಯಾನ ಮಾಡಿ, ಪ್ರಾಣಯಾಮದಲ್ಲಿ ಬಸ್ತಿಕ -40 ಬಾರಿ, 20 ಬಾರಿ ಅನಲೋಮು ವಿಲೋಮು ಮಾಡಬಹುದು. ಗಮನಿಸಿ: ನಿಮ್ಮ ಅನುಕೂಲ ಮಟ್ಟಕ್ಕೆ ಅನುಗುಣವಾಗಿ ಯೋಗವನ್ನು ಅಭ್ಯಾಸ ಮಾಡಿ, ಮೇಲೆ ತಿಳಿಸಿದ ಮಾಹಿತಿಯು ಕೇವಲ ಒಂದು ಮಾರ್ಗದರ್ಶಿಯಾಗಿದೆ. ನಂತರ ಲಭ್ಯವಿದ್ದಲ್ಲಿ 100 ಮಿಲಿ ಬಾಳೆ ದಿಂಡಿನ ರಸವನ್ನು ತೆಗೆದುಕೊಳ್ಳಿ. ಪಾಕವಿಧಾನಕ್ಕಾಗಿ QR ಕೋಡ್ ಪರಿಶೀಲಿಸಿ.

ಹಂತ 4

ನಿಮ್ಮ ಉಪಹಾರದ ಮೊದಲ ಆಹಾರವಾಗಿ ಅಗಸೆ ಮಜ್ಜಿಗೆಯನ್ನು ಸೇವಿಸಿ. ಗಮನಿಸಿ: ಅಗಸೆ ಮಜ್ಜಿಗೆಯಲ್ಲಿ ಒಮೆಗಾ 3 ಮತ್ತು ಒಮೆಗಾ 6, ಅವಶ್ಯಕವಾದ ಘ್ರಾಟಿ ಆಸಿದ್ದಳು (ಕೋಶಗಳ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ) ಹಾಗೂ ಲಿಗನನ್ (ಕೋಶಗಳನ್ನು ನಿರ್ವಿಷಗೊಳಿಸುತ್ತದೆ) ಸಮೃಧವಾಗಿದೆ. ಪಾಕ ವಿಧಾನಕ್ಕಾಗಿ QR ಕೋಡ್ ಪರಿಶೀಲಿಸಿ.



ಹಂತ 5

ಬೆಳಗಿನ ಉಪಹಾರ- ಅಗಸೆ ಮಜ್ಜಿಗೆಯನ್ನು ಸೇವಿಸಿದ ನಂತರ, ನೀವು ಇನ್ನೂ ಹಸಿವಿದ್ದರೆ, ಕೇವಲ ಹಣ್ಣುಗಳು ಮತ್ತು ಇತರೆ ಸಿದ್ದಪಡಿಸಿದ ಉಪಹಾರವನ್ನು ಸೇವಿಸಬಹುದು. ಅಗಸೆ ಆಹಾರವನ್ನು ಆರೋಗ್ಯಕರ ಆಹಾರ ಎಂದು ಕರೆಯಲಾಗುತ್ತದೆ.



ಮಧ್ಯಾಹ್ನ

ಹಂತ 1

ಉಂಟದ ಮೊದಲು ಕಾಡಿಯೋವ್ಯಾಕ್ಸುಲಾರ್ ಸಮೋಟ್ (S-3) 15 ಮಿಲಿ ಮೂರಕಗಳನ್ನು 30 ಮಿಲಿ ಬಿಸಿ ನೀರಿನಲ್ಲಿ / ತಣ್ಣೀರಿನಲ್ಲಿ ಬೆರೆಸುವ ಮೂಲಕ ಕುಡಿಯಿರಿ. ಅದರ ನಂತರ ತಕ್ಷಣವೇ ಉಂಟವನ್ನು ತೆಗೆದುಕೊಳ್ಳಬಹುದು.

ಹಂತ 2

ಉಂಟ - ಉಂಟದ ಮೊದಲು ಒಂದು ಲೋಟ ಹಸಿ ತರಕಾರಿ ರಸವನ್ನು ಕುಡಿಯಿರಿ ಮತ್ತು ನಿಮ್ಮ ಉಂಟದಲ್ಲಿ 30% ಕ್ಷಿಂತ ಕಡಿಮೆ ಧಾನ್ಯಗಳು (ಅಕ್ಕಿ, ಗೋಧಿ, ರಾಗಿ ಅಥವಾ ಸಿರಿಧಾನ್ಯ) ಮತ್ತು 60% ಕ್ಷಿಂತ ಹೆಚ್ಚು ಸೊಮ್ಮೆ ಹಾಗೂ ತರಕಾರಿಗಳು ಇರಬೇಕು. ಮಾಂಸಹಾರಿ ಇದ್ದಲ್ಲಿ 20% ಕ್ಷಿಂತ ಕಡಿಮೆ ಏನು ಅಥವಾ ಕೋಳಿ ಸೇವಿಸಬೇಕು. ಅಕ್ಕಿಯಲ್ಲಿ ಪಿಷ್ಟವನ್ನು (ಗಂಜಿಯನ್ನು) ತೆಗೆಯಬೇಕು (ಅಕ್ಕಿಯನ್ನು ಕುಡಿಸಿದ ನಂತರ ಪಿಷ್ಟವನ್ನು ತೆಗೆಯುವ ವಿಧಾನವೆಂದರೆ ನೀರನ್ನು ತೆಗೆಯುವುದು)

ನಂಜಿ

ಹಂತ 1

(ಸಮಯವು ಸೂಚಕವಾಗಿದೆ) 1 ಗ್ರಾಂ ಅಗಸೆ ಮಜ್ಜಿಗೆಯನ್ನು ಲಫು ಉಪಹಾರವಾಗಿ ಸೇವಿಸಿ. ಹೆಚ್ಚು ಸೂಪರ್ ಧಾನ್ಯಗಳ ಆಹಾರವನ್ನು ಸೇವಿಸಿ.

ರಾತ್ರಿ

ಹಂತ 1

ಉಂಟದ ಮೊದಲು ಲಿವರ್ ಸಮೋಣ್ಸ್(S-4) ರೀನಲ್ ಸಮೋಣ್ಸ್ (S-5) ಮತ್ತು ಗ್ಯಾಸ್ಟ್ರೋ ಸಮೋಣ್ಸ್(S-6) ಪ್ರತಿ 15 ಮಿ.ಲಿ ಕುಡಿಯಿರಿ. ಈ ಎಲ್ಲಾ ಮಾರಕಗಳನ್ನು ಒಟ್ಟಿಗೆ 30 ಮಿಲಿ ನೀರಿನಲ್ಲಿ ಬೆರೆಸುವ ಮೂಲಕ ಸೇವಿಸಬಹುದು.

ಹಂತ 2

ಭೋಜನ - ರಾತ್ರಿಯ ಉಂಟದಲ್ಲಿ ಮೊದಲು ಒಂದು ಲೋಟಿ ಹಾಸಿ ತರಕಾರಿ ರಸವನ್ನು ಕುಡಿಯಿರಿ ಮತ್ತು ನಿಮ್ಮ ಉಂಟದಲ್ಲಿ 30% ಕ್ಕಿಂತ ಕಡಿಮೆ ಧಾನ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು 60% ಕ್ಕಿಂತ ಹೆಚ್ಚು ಸೊಮ್ಮೆ ಹಾಗೂ ತರಕಾರಿಗಳು ಇರಬೇಕು. ಮಾಂಸಹಾರಿ ಇದ್ದಲ್ಲಿ 20% ಕ್ಕಿಂತ ಕಡಿಮೆ ಮೀನು ಅಥವಾ ಕೋಳಿ ಸೇವಿಸಬೇಕು.

ಗಮನಿಸಿ: ಗ್ಯಾಸ್ಟ್ರೋ ಸಮಸ್ಯೆ ಇದ್ದರೆ ಸಿಂಥೆಟಿಕ್ ಪ್ರೈಷಿಫಿಕ್ ಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಅದು ಹೊಟ್ಟಿಯಲ್ಲಿರುವ ಪ್ರಯೋಜನಕಾರಿ ಸೂಕ್ತಜೀವಗಳನ್ನು ಹಾಳು ಮಾಡುತ್ತದೆ. ಅದರ ಬದಲಿಗೆ ಸಮಸ್ಯೆ ಪರಿಹಾರವಾಗುವವರೆಗೆ ಆಹಾರದ ನಂತರ ಗ್ಯಾಸ್ಟ್ರೋ ಸಮೋಣ್ಸ್ (S-6) ಅನ್ನ ತೆಗೆದುಕೊಳ್ಳಿ. ಹೆಚ್ಚಾಗಿ ಉತ್ತಮ ಧಾನ್ಯಗಳನ್ನು ಸೇವಿಸಿ

2. ಲಂಗ್ ಡಯಟ್

ಆರೋಗ್ಯಕರ ಆಹಾರಗಳು ಮತ್ತು ಪಾಕವಿಧಾನಗಳು

ಆರೋಗ್ಯಕರ ಆಹಾರಗಳು ಮತ್ತು ಪಾಕವಿಧಾನಗಳು ಚಿಕಿತ್ಸೆಯ ಸಮಯದಲ್ಲಿ ತೆಗೆದುಕೊಳ್ಳಬಾರದ ಆಹಾರಗಳು:



- ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ಹೊರತುಪಡಿಸಿ)



- ಎಲ್ಲಾ ರೀತಿಯ ಎಣ್ಣೆಗಳು ಮತ್ತು ಕೊಬ್ಬಿಗಳು



- ಹಾಲು ಮತ್ತು ಹಾಲು ಆಧಾರಿತ ಉತ್ಪನ್ನಗಳು (ಕೆನೆ ಇಲ್ಲದ ವೋಸರು/ಮೋಸರು ಹೊರತುಪಡಿಸಿ)



- ಸಂಸ್ಕರಿಸಿದ ಬೇಯಿಸಿದ ಆಹಾರಗಳು, ಕುಕೀಸ್, ಬಿಸ್ಕಿಟ್‌ಗಳು



- ಸಂಸ್ಕರಿಸಿದ ತಂಪು ಪಾನೀಯಗಳು, ಹಣ್ಣಿನ ರಸಗಳು



- ಆಲ್ಯೋಹಾಲ್ (ಮದ್ಯ)

ಚಿಕಿತ್ಸೆಯ ಸಮಯದಲ್ಲಿ ಅನುಸರಿಸಬೇಕಾದ ಆಹಾರ ಕ್ರಮ

ಪ್ರೀ-ಬಯಾಂಟ್

ದಿನಕ್ಕೆ ಒಮ್ಮೆ ಸೇವಿಸಬೇಕು :

(ಎ) ಬೆಳ್ಳಳ್ಳಿ ಸುಮಾರು 2-3 ಸಣ್ಣ ಎಸಳು, (ಬಿ) 1/2 ಸೆಂ.ಮೀ ಕತ್ತರಿಸಿದ ಶುಂಠಿ, (ಸಿ) 1/2 ಟೀ ಚಮಚ ನೆನಸಿದ ಮೆಂತ್ಯೆ ಬೀಜಗಳು (ರಾತ್ರಿ ನೀರಿನಲ್ಲಿ ನೆನಸಿಟ್ಟ ಅಥವಾ ಮೊಳಕೆಭರಿತ). ಬೆಳಿಗ್ಗೆ ಹಿಂತಿ ಹೊಟ್ಟಿಯಲ್ಲಿ ಒಮ್ಮೆ ಸೇವಿಸಬೇಕು. ಇದು ದೇಹದ ಕರುಳಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಪ್ರಯೋಜನಕಾರಿಯಾಗಿದೆ. ಈ ಸೂಕ್ಷ್ಮ ಜೀವಿಗಳು ಕಣ್ಣಗಳನ್ನು ಬಿಡುಗಡೆ ಮಾಡುತ್ತವೆ ಹಾಗೂ ಕರುಳಿನಲ್ಲಿರುವ ಆಹಾರವನ್ನು ಪರಿಣಾಮಕಾರಿಯಾಗಿ ಒಡೆಯಲು ಸಹಾಯ ಮಾಡುತ್ತದೆ, ಆಹಾರದಿಂದ ಬರುವ ಮೋಷಕಾಂಶಗಳು ದೇಹದಲ್ಲಿನ ಜೀವಕೋಶಗಳನ್ನು ಮೋಷಿಸಲು ಸಹಾಯ ಮಾಡುತ್ತದೆ.

ಬಾಳೆದಿಂಡಿನ ಜ್ಞಾನ

ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ಒಮ್ಮೆ ಬೆಳಿಗ್ಗೆ ಮತ್ತು ಒಮ್ಮೆ ಸಂಜೆ. ಆರ್ಫ್ರೀಸ್ ಮತ್ತು ಕ್ಯಾಪ್ಲಿಲಿಗಳಲ್ಲಿ ಕ್ಯಾಲ್‌ಕೇರಿಯಸ್ ರಚನೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸಾದ್ಯವಾದರೆ ಪ್ರತಿ ಬಾರಿ 100 ಮಿಲಿ ಸೇವಿಸಬೇಕು.

ಅಗಸ್ಟೆ ಹಾಸಿಂಯಿ

ದಿನಕ್ಕೆ ಎರಡು ಬಾರಿ ಒಮ್ಮೆ ಬೆಳಿಗ್ಗೆ ಮತ್ತು ಒಮ್ಮೆ ಸಂಜೆ, ಅಗಸ್ಟೆ ಮಜ್ಜಿಗೆಯಲ್ಲಿ ಒಮ್ಮೆಗಾ 3 ಮತ್ತು ಒಮ್ಮೆಗಾ 6 ಅಗತ್ಯ ಕೊಬ್ಬಿನಾಮ್ಲಿಗಳನ್ನು ಹೊಂದಿರುತ್ತದೆ. (ಫಾಷಿ ಆಸಿಡೆಜ್ ಕೋಶಗಳ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ) ಹಾಗೂ ಲಿಗನ್ನ್ (ಕೋಶಗಳನ್ನು ನಿರ್ವಿಷ್ಣಗೊಳಿಸುವುದು) ಸಮೃದ್ಧವಾಗಿದೆ. ಅಗಸ್ಟೆ ಆಹಾರದ ಒಂದು ಭಾಗವು 100 ಕೆಜಿ ಕಡಲೆಕಾಯಿಗೆ ಸಮಾನವಾದ ಪೌಷ್ಟಿಕಾಂಶವನ್ನು ಹೊಂದಿದೆ. ಪಾಕ ವಿಧಾನಕ್ಕಾಗಿ QR ಕೋಡ್ ಪರಿಶೀಲಿಸಿ.



ಅಂಜ್ ಮಾಡಿದ ಹಾಸಿಂಯಿ ತರಕಾರಿ ರಸ

ಲೀಜ್ ಮಾಡಿದ ಹಾಸಿಂಯಿ ತರಕಾರಿ ರಸವನ್ನು ದಿನಕ್ಕೆರಡು ಬಾರಿ ಸೇವಿಸಬೇಕು. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ನೈಸ್‌ಸೀರ್ಕ ಮೂರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರಕ್ತವನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ. ಇದು ಆಹಾರಕ್ಕೆ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಸೇರಿಸುತ್ತದೆ.

ಉಚ್ಚ ಮಾಡಿದ ಸೊಮ್ಮೆ
ಮತ್ತು ತರಕಾರಿಗಳು

ಬೀಳಿಗಳು

ಧಾನ್ಯಗಳು

ಖಂಡ

ಚಿಕನ್

ಮನಾಲೆ ಹಾಸಿಯ

ನಿಮ್ಮ ಉಟಡಲ್ಲಿ ಕನಿಷ್ಠ 40-60% ರಷ್ಟು ಲೀಚ್ ಮಾಡಿದ ಸೊಮ್ಮೆ ಮತ್ತು ತರಕಾರಿಗಳ ಪಲ್ಗಳನ್ನು ಒಳಗೊಂಡಿರಬೇಕು.

ನಿಮ್ಮ ಉಟಡಲ್ಲಿ 5-10% ರಷ್ಟು ಬೇಳೆ ಕಾಳುಗಳನ್ನು ಸೇವಿಸಬೇಕು.

ಕಡಿಮೆ ಪ್ರಮಾಣದ ಮೊಟ್ಟಾಸಿಯಂ ಅನ್ನ ಹೊಂದಿರುವುದರಿಂದ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸೇವಿಸಬೇಕು. ಪ್ರತಿ ಉಟಡಲ್ಲಿ 40-50% ಕ್ಕಿಂತ ಹೆಚ್ಚು ಸಿರಿಧಾನ್ಯಗಳನ್ನು ಸೇವಿಸಬಾರದು. ಯಾವುದೇ ಒರಟಾದ ಧಾನ್ಯಗಳು ಇರಬಾರದು. ಏಕೆಂದರೆ ಸಿರಿಧಾನ್ಯಗಳು 13-14% ರಷ್ಟು ಜೀಎಂವಾಗದ ಪ್ರೋಟೀನ್ ಮತ್ತು 65-70% ರಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುತ್ತದೆ. ಜೀಎಂಕ್ರೀಯಿಗೆ ಇದು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ. ಇಲ್ಲಿದಿದ್ದರೆ ಅದು ಕೊಬ್ಬಿನಂತೆ ಸಂಗ್ರಹವಾಗುತ್ತದೆ ಮತ್ತು ಇದು ದೇಹದಲ್ಲಿ ಗ್ಲೂಕೋಸ್ ಮಂಟಪನ್ನು ಹೆಚ್ಚಿಸುತ್ತದೆ.

ಮೂಲತ್ವಿಂಡಗಳು ಮತ್ತು ಇತರ ಅಂಗಗಳ ಮನರುತ್ತಾದನೆಯಲ್ಲಿ ಸಹಕಾರಿಯಾಗಿದೆ. ಗಿಡಮೂಲಿಕೆಗಳೊಂದಿಗೆ ಬೇಯಿಸಿದ ಮೀನುಗಳನ್ನು 20% ರಷ್ಟು ಸೇವಿಸಬಹುದು.

ಬೇಯಿಸಿದ ಚಿಕನ್‌ಅನ್ನು ಸೇವಿಸಬಹುದು. ಆದರೆ ಇದು ಸಂಮಾಣ ಉಟಡದ 5% ಕ್ಕಿಂತ ಹೆಚ್ಚು ಇರಬಾರದು.

ಇದನ್ನು ಸೇವಿಸುವುದರಿಂದ ಅಲಜ್‌ ಜ್ಞರು ಮತ್ತು ಕೆಮ್ಮೆ ನಿವಾರಣೆಯಾಗುತ್ತದೆ.

2.1 ಸೂಪರ್ ಆಹಾರಗಳು ವಿವಿಧ ಪಾಕವಿಧಾನಗಳು

2.1.1 ತರಕಾರಿಗಳನ್ನು ಲೀಚ್ ಮಾಡುವುದು ಹೇಗೆ : (ಇದು ಕೇಟನಾಶಕಗಳ ಅವಶೇಷಗಳು ಮತ್ತು ಮೊಟ್ಟಾಸಿಯಂ ಅನ್ನ ತೆಗೆದುಹಾಕಲು ಸಹಾಯ ಮಾಡುತ್ತದೆ)


ತರಕಾರಿಗಳು ಮತ್ತು ಸೊಮ್ಮೆಗಳನ್ನು ರಾತ್ರಿಯಡೇ ನೀರಿನಲ್ಲಿ ನೆನಸಬೇಕು, ನೀರನ್ನು ಬಸಿಯಬೇಕು. ಅದರ ನಂತರ ಬಳಸುವ ಮೊದಲು ತರಕಾರಿ/ಸೊಮ್ಮೆಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ. ಕಿಡ್ಲು ರೋಗಿಗಳಲ್ಲಿ ತರಕಾರಿಗಳು/ಸೊಮ್ಮೆಗಳನ್ನು ಬೇಯಿಸುವಾಗ ಅವುಗಳಿಂದ ಬಂದ ನೀರನ್ನು ತೆಗೆದುಹಾಕಬೇಕು.

ದೀರ್ಘಕಾಲದ ಮೂಲತ್ವಿಂಡದ ಕಾಯಿಲೆಯಿಂದ ಬಳಲ್ತಿರುವವರಿಗೆ ಹಸಿ ತರಕಾರಿ ರಸಗಳು ಹಾನಿಕಾರಕವೆಂದು ನೆನಪಿಡಿ.



2.1.2 ಶ್ರೀ-ಬಯಾಟಿಕ್ಸ್‌ಗಳು ಮತ್ತು ಮೈ-ಬಯಾಟಿಕ್ಸ್‌ಗಳು

ಶ್ರೀ-ಬಯಾಟಿಕ್ಸ್‌ಗಳು (ಸೂಕ್ತ ಜೀವಿಗಳಿಗೆ ಪ್ರಯೋಜನಕಾರಿ ಆಹಾರ)



2 - 4 ಬೆಳ್ಳಳ್ಳಿ ಎಳೆಸು



ಶುಂಠಿ

1 ಸೆಂ.ಮೀ. ಸಣ್ಣ ಚೂರು



ಮೆಂತ್ಯಕಾಳುಗಳು

1 ಟೀ ಚಮಚ ಮೆಂತ್ಯಕಾಳು
(ನೆನೆಸಿದ/ಮೊಳಕೆಯೊಡೆ)

ಮೈ-ಬಯಾಟಿಕ್ಸ್‌ಗಳು

(ಆಹಾರಗಳಲ್ಲಿ ಲಭ್ಯವಿರುವ ಪ್ರಯೋಜನಕಾರಿ ಸೂಕ್ತ ಜೀವಿಗಳನ್ನು ಸೇವಿಸುವುದು)



ಮೊಸರು/
ಕನೆಜ್ಲ್ಯಾಡ ಮೊಸರು



ಉಪ್ಪನ್ಕಾಯಿ/
ಕೆಮ್ಮಿ

2.1.3 ಅಗಸೆ ಮಜ್ಜಿಗೆ

ಅಗಸೆ ಬೀಜಗಳಲ್ಲಿ ಹೆಚ್ಚಿನ ಮಟ್ಟದ ಒಮ್ಮೆಗಾ 3 ಮತ್ತು ಒಮ್ಮೆಗಾ 6 ಅಗತ್ಯೆ ಕೊಬ್ಬಿನಾಷ್ಟುಗಳು ಹಾಗೂ ಗಣನೀಯ ಪ್ರಮಾಣದ ಲಿಗನಿನ್ ಇರುತ್ತದೆ. ಈ ಅಗತ್ಯೆ ಕೊಬ್ಬಿನಾಷ್ಟುಗಳು ಸೆಲ್ಲ್ಯೂಲಾರ್ ಮೆಟಾಬಾಲಿಕ್ ಮತ್ತು ಸೆಲ್ಲ್ಯೂಲಾರ್ ಉಸಿರಾಟದ ಚಟುವಟಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಲಿಗನಿನಾಗಳು ಜೀವಕೋಶಗಳನ್ನು ನಿರ್ವಹಿಸುತ್ತಿರುತ್ತದೆ. ಒಂದು ಚಮಚ ಅಗಸೆ ಬೀಜಗಳು, ಅಂದರೆ 15 ಗ್ರಾಂ ಮತ್ತು ಒಂದು ಟೀಬಲ್ ಚಮಚ ಅಗಸೆ ಎಣ್ಣೆ, 100 ಕಿಲೋಗ್ರಾಂಗಳಷ್ಟು ಕಡಲೆಕಾಯಿ ಅಥವಾ 6 ಕಿಲೋಗ್ರಾಂಗಳಷ್ಟು ಗೊಂಡಂಬಿ ಬೀಜಗಳು ಅಥವಾ 1 ಕಿಲೋಗ್ರಾಂ ಸಾಲ್ನಾ ಮೀನುಗಳಿಗೆ ಸಮಾನವಾದ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತದೆ. ಅಗಸೆ ಪಾನೀಯಕ್ಕೆ 1 ಚಮಚ ಕೋಲ್ಡ್ ಪ್ರೆಸ್ಸ್ ಫ್ಲಾಕ್ಸ್ ಸೀಡ್ ಎಣ್ಣೆಯನ್ನು ಸೇರಿಸುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯವನ್ನು ದ್ವಿಗುಣಗೊಳಿಸುತ್ತದೆ.

ತಯಾರಿಸಲು ಬೇಕಾದ ಪದಾರ್ಥಗಳು

ಅಗಸೆ ಬೀಜಗಳು
1 ಟೀಬಲ್ ಚಮಚ (15 ಗ್ರಾಂ)

-

ಕೋಲ್ಡ್ ಪ್ರೆಸ್ಸ್ ಫ್ಲಾಕ್ಸ್ ಸೀಡ್ ಆಯಿಲ್
- 1 ಟೀಬಲ್ ಚಮಚ (15 ಗ್ರಾಂ)

-

ಮೊಸರು
100 ಗ್ರಾಂ

ತಯಾರಿಸುವ ವಿಧಾನ

- ಸಣ್ಣ ಮಿಕ್ಸರ್ ಗ್ರೈಂಡರ್ ಅಥವಾ ಕಾಫಿ ಗ್ರೈಂಡರ್‌ನಲ್ಲಿ ಅಗಸೆ ಬೀಜಗಳನ್ನು ನುಣ್ಣಿಗೆ ಪುಡಿ ಮಾಡಿ.

- ಮಿಕ್ಸರ್ ಗ್ರೈಂಡರ್‌ನ ಮಧ್ಯಮ ಜಾರ್ಜನಲ್ಲಿ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಅದಕ್ಕೆ ಮಂಧನ ನೀಡಿ (ಅಗಸೆಬೀಜದ ಪುಡಿ, ಕೋಲ್ಡ್ ಪ್ರೆಸ್ಸ್ ಫ್ಲಾಕ್ಸ್ ಸೀಡ್ ಆಯಿಲ್ ಮತ್ತು ಮೊಸರು/ಯೋಗಿಟ್).

- ಕೆಮ್ಮೆ ಮತ್ತು ಶೀತದಿಂದ ಬಳಲುತ್ತಿದ್ದರೆ ಬೆಂಕ್ಸಿನ ನೀರನ್ನು ಬಳಸಿ.



Flax Drink

- ತಯಾರಿಸಿದ 15 ನಿಮಿಷಗಳಲ್ಲಿ ಅಗಸೆ ಮಜ್ಜಿಗೆಯನ್ನು ಕುಡಿಯಿರಿ.
- ನಿಮಗೆ ಅಲಜ್‌ ಇದ್ದರೆ ಅಗಸೆ ಮಜ್ಜಿಗೆಯನ್ನು ಸೇವಿಸಬೇಕು.
- ಸಾಮಾನ್ಯವಾಗಿ, ಯಾವುದೇ ರೀತಿಯ ಬೀಜಗಳು ಎಣ್ಣೆಯನ್ನು ಒಳಗೊಂಡಿರುವುದರಿಂದ ದೇಹದಲ್ಲಿ ಉಷ್ಣವನ್ನು ಉಂಟಿ ಮಾಡುತ್ತದೆ. ಇದನ್ನು ಕಡಿಮೆಗೊಳಿಸಲು ಮಜ್ಜಿಗೆ/ದಾಳಿಂಬೆ ರಸವನ್ನು ಕುಡಿಯಿರಿ ಅಥವಾ ಹೆಸರುಬೇಳೆ, ಸಲಾದೋಗಳು, ವಿಟಮಿನ್ ಸಿ ಇರುವ ಆಹಾರಗಳು, ಹಣ್ಣಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಸಹಾಯವಾಗುತ್ತದೆ.
- ಹೊಸದಾಗಿ ತಯಾರಿಸಿದ ಅಗಸೆ ಮಜ್ಜಿಗೆಯನ್ನು ಮಾತ್ರ ಸೇವಿಸಬೇಕು. ನಂತರದ ಬಳಕೆಗಾಗಿ ಅದನ್ನು ತಯಾರಿಸಬಾರದು ಮತ್ತು ಸಂಗೃಹಿಸಬಾರದು.

2.1.4 ಬಾಳೆ ದಿಂಡಿನ ರಸ

ಬಾಳೆ ದಿಂಡಲ್ಲಿ ವಿಟಮಿನ್ ಬಿ6 ತುಂಬಿದೆ. ಬಾಳೆ ದಿಂಡಿನ ರುಚಿ ಸೌಮ್ಯವಾಗಿರುತ್ತದೆ ಮತ್ತು ರುಚಿಯ ನಂತರ ಸ್ಪ್ಲಿ ಕಹಿ ಇರುತ್ತದೆ. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ ಮತ್ತು ಮೂತ್ರವಾಳಿದ ಸೋಂಕು, ಎದೆಯುರಿ, ಕೊಲೆಸ್ಯಾಲ್ ಸಮಸ್ಯೆಗಳು, ಮಲಬದ್ಧತೆ, ಆಮ್ಲೀಯತೆ ಮತ್ತು ಹುಣ್ಣಿಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಇನ್ಸ್ಲುಲಿನ್ ಮತ್ತು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸ್ಯಾಯು ಟೊನ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ನಿರ್ವಿಷಣೊಳಿಸಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಪಿತಕೋಶದ ಕಲ್ಲುಗಳಿಂತಹ ದೇಹದಲ್ಲಿನ ಕ್ಯಾಲ್ಕೆನಿಯಸ್ ನಿಕ್ಷೇಪಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ.



ತಯಾರಿಸಲು ಬೇಕಾದ ಪದಾರ್ಥಗಳು

ಬಾಳೆ ದಿಂಡು

100 ಗ್ರಾಂ (50 ರಿಂದ 75 ಮುಲಿ ರಸಕ್ಕೆ)

ತಯಾರಿಸುವ ವಿಧಾನ

ಬಾಳೆ ದಿಂಡಿನ ಹೊರ ಪದರಗಳನ್ನು ತೆಗೆದು ಹಾಕಿ, ದಿಂಡನ್ನು ಸಣ್ಣ ಚೂರುಗಳಾಗಿ ಕತ್ತರಿಸಿದ ನಂತರ ಜ್ಯೋಸ್ ಎಕ್ಸ್ಟ್ರಾಕ್ಟ್‌ನಿಂದ ರಸವನ್ನು ತೆಗೆಯಿರಿ.

ರಸ ತೆಗೆದ ನಂತರ ಇನ್ನು ಹೆಚ್ಚಿನ ಪರಿಣಾಮಕಾರಿಗಾಗಿ ಮಜ್ಜಿಗೆಯನ್ನು ಅಥವಾ ನಾಲ್ಕು ಹನಿ ನಿಂಬೆ ರಸವನ್ನು ಬೆರೆಸಬಹುದು.

2.1.5 ಕಚ್ಚಾ ತರಕಾರಿ ರಸ



ತಯಾರಿಸಲು ಬೇಕಾದ ಪದಾರ್ಥಗಳು

ಬೀಂಟ್ರೋಟ್

-

ಸೋರೆಕಾಯಿ

-

ಕ್ಯಾರೆಂಡ್

-

ಎಲಿಕೋಸು

-

ಸೌತೆಕಾಯಿ

-

ಸೆಲರಿ ಅಥವಾ ಕೊತ್ತಂಬರಿ ಸೊಪ್ಪು
ಸುಮಾರು 20 ಗ್ರಾಂ

ವೀಳ್ಯದೆಲೆ

1

-

ಅನಾನಸ್ ಅಥವಾ ಸೇಬು ಹಣ್ಣು

ತಯಾರಿಸುವ ವಿಧಾನ

ಎಲ್ಲಾ ತರಕಾರಿಗಳನ್ನು ಲೀಚ್ ಮಾಡಿ ನಂತರ ತರಕಾರಿಗಳಿಂದ ರಸವನ್ನು ಹೊರತೆಗೆಯಲು ಜ್ಯೋಸ್ ಎಕ್ಸ್ಟ್ರಾಕ್ಟ್ ಅಥವಾ ಲಭ್ಯವಿರುವ ಯಾವುದೇ ಇತರ ವಿಧಾನಗಳನ್ನು ಬಳಸಿ

ಗಮನಿಸಿ

ಈ ಜ್ಯೋಸ್ ಹೊಲೆಸ್ಯಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತವನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ. ಎಲ್ಲಾ ಪದಾರ್ಥಗಳನ್ನು (ಕೊತ್ತಂಬರಿ ಸೊಪ್ಪು ಮತ್ತು ವೀಳ್ಯದೆಲೆ ಹೊರತುಪಡಿಸಿ) ಈ ಪಾಕವಿಧಾನಕ್ಕೆ ಸಮಾನ ಪ್ರಮಾಣದಲ್ಲಿ ಸೇರಿಸಬೇಕು; ರಸವನ್ನು ತಯಾರಿಸುವ ಮೊದಲು ಈ ಎಲ್ಲಾ ತರಕಾರಿಗಳನ್ನು ಲೀಚ್ ಮಾಡಬೇಕು.

2.1.6 ನುಗ್ಗೆಸೊಪ್ಪು ಸೂಪ್

ನುಗ್ಗೆಸೊಪ್ಪು ಎಲೆಗಳಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಜಿ, ಅಮಿನೋ ಆಮ್ಲಗಳು, ಪ್ರೈಂಟೀನ್ ಮತ್ತು ಪೋಟ್ಯೂಶ್ ಸಮೃದ್ಧವಾಗಿದೆ. ಈ ಎಲ್ಲಾ ಜೀವಸತ್ಯಗಳು ಮತ್ತು ವಿನಿಜಗಳು ದೇಹವನ್ನು ಗುಣಪಡಿಸಲು ಮತ್ತು ಸ್ವಾಯಂಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಕೋಶಗಳನ್ನು ಹಾನಿಯಿಂದ ರಕ್ಷಿಸುವ ಪದಾರ್ಥಗಳಿಂದ ಕೂಡಿದೆ. ನುಗ್ಗೆಸೊಪ್ಪು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹ ಸಹಕಾರಿಯಾಗಿದೆ.

ತಯಾರಿಸಲು ಬೇಕಾದ ಪದಾರ್ಥಗಳು

ನುಗ್ಗೆಸೊಪ್ಪು ಎಲೆಗಳು	ಶುಂಠಿ
250 ಗ್ರಾಂ	15 ಗ್ರಾಂ
-	-
ಕೊತ್ತಂಬರಿ ಎಲೆಗಳು	ಬೆಳ್ಳಿಳಿ
30 ಗ್ರಾಂ	15 ಗ್ರಾಂ
-	-
ಕಪ್ಪು ಮೊಸು	ಹಸಿರು ಮೊಸಿನಕಾಯಿ
4	1
-	-
ಟೊಮೇಟೋ	ಕರಿಬೇವಿನ ಎಲೆಗಳು
1	1
-	-
ಕೊರುಳಿ	ತುಪ್ಪ
1	1/2 ಟೀಜೆಂಟ್‌ಮಜ್
-	-
ನೀರು	
1 ಲೀಟರ್	

ತಯಾರಿಸುವ ವಿಧಾನ

ಹುಕ್ಕೆಗಳನ್ನು ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಅದನ್ನು 10 ನಿರ್ಮಿತ ಕುದಿಸಿ; ಅದರ ನಂತರ ಎಲ್ಲಾ ಪದಾರ್ಥಗಳನ್ನು ಮಿಕ್ಕೊ-ಬ್ಲೆಂಡರ್‌ನಲ್ಲಿ ಪುಡಿ ಮಾಡಿ.

ಉಪ್ಪನ್ನು ಸೂಚಿಗೆ ಸೇರಿಸಬಹುದು, ಆದರೆ ಕಿಡ್ಲು, ಹೃದಯ, ಲಿವರ್ ಹಾಗೂ ಪ್ರಾರಲೆಸಿಸ್ ಸಂಬಂಧಿತ ರೋಗಿಗಳು ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವನೆಯನ್ನು ಮಿತಿಗೊಳಿಸಬೇಕು.



2.1.7 ಲಕ್ಷ್ಮಣಫಲ ಎಲೆ : (ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆ)



ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಯಕ್ಕಿನ ಸಮಸ್ಯೆಗಳು, ದೀರ್ಘಕಾಲದ ಮೂತ್ರಪೀಡ ಕಾಯಿಲ್, ಜರರಗರುಳಿನ ಚೊಂದರೆಗಳು ಮತ್ತು ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ಲಕ್ಷ್ಮಣಫಲ ಎಲೆಯ ಪುಡಿ ಸಹಾಯ ಮಾಡುತ್ತದೆ.

ನಮ್ಮ ಯಾವುದೇ ಆರೋಗ್ಯ ಪೂರಕಗಳೊಂದಿಗೆ 2.5 ಗ್ರಾಂ (1/2 ಟೀಜೆಂಟ್‌ಮಜ್) ಸೇರಿಸಿ ಅಥವಾ ಅಗಸೆ ಪಾನೀಯದೊಂದಿಗೆ ಮಿಶ್ರಣ ಮಾಡಿ, ಅಥವಾ ಸ್ವಲ್ಪ ನೀರಿನೊಂದಿಗೆ ಬೆರೆಸಿ ಅದನ್ನು ಸೇವಿಸಬಹುದು.

2.1.8 ಬೇವು ಮತ್ತು ಅರಳಿ/ಅಶ್ವಧ ಎಲೆಯ ಸಾರ



ತಯಾರಿಸಲು ಬೇಕಾದ ಪದಾರ್ಥಗಳು

ಬೇವಿನ ಎಲೆಗಳು
8 ಎಲೆಗಳು
-
ಅರಳಿ/ಅಶ್ವಧ ಎಲೆಗಳು
3-4 ಸಣ್ಣ ಎಲೆಗಳು

ತಯಾರಿಸುವ ವಿಧಾನ

ಎಲ್ಲಾ ಎಲೆಗಳನ್ನು ಸ್ವಲ್ಪ ನೀರಿನಿಂದ ಪುಡಿಮಾಡಿ ಮತ್ತು 15 ಮಿಲಿ ದ್ರವವನ್ನು ಹೊರತೆಗೆಯಿರಿ

2.1.9 ಎಣ್ಣೆಯಿಲ್ಲದ ಮೀನು: ಇದು ಸಲಭವಾಗಿ ಜೀರ್ಣವಾಗುವ ಪ್ರೋಟೀನ್ ಆಗಿದ್ದು, ಇದರಲ್ಲಿ ಒಮ್ಮೆಗಾ 3 ಕೊಬ್ಬಿನಾಮ್ಮಗಳು ಸಮೃದ್ಧವಾಗಿದೆ

(ಇದು ನೀರಿನ ಮಾತ್ರೆಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಮೂಲಪೀಂಡದಲ್ಲಿ ಕೋಶಗಳ ಮನರುತ್ತಾದನೆಗೆ ಸಹಕಾರಿಯಾಗಿದೆ)

ತಯಾರಿಸಲು ಬೇಕಾದ ಪದಾರ್ಥಗಳು

ಮೀನು	
1 ಕೆಚ್ಚಿ	-
-	ಶುಂಠಿ
1.5 ಇಂಚಿನ ತುಂಡು	-
-	ಬೆಳ್ಳಿಳ್ಳಿ ಪೇಸ್ಪ್
1 ಪ್ರೋಫ್ ಪಾಡ್	(ಬೆಳ್ಳಿಳ್ಳಿಯಲ್ಲಿರುವ ಎಲ್ಲಾ ತುಂಡುಗಳು)
-	ಹಸಿರು ಮೊಸಿನಕಾಯಿ
3	-
-	ಕೊತ್ತಂಬರಿ ಸೊಪ್ಪು
1 ಮುಷ್ಣಿ	-
-	ಪುದೀನ ಎಲೆಗಳು
ಅಧ್ರ ಮುಷ್ಣಿ	-
-	ನಿಂಬೆ ರಸ / ಟೊಮಾಟೊ ಅಗ್ತ್ಯವಿರುವಂತೆ

ತಯಾರಿಸುವ ವಿಧಾನ

ಎಲ್ಲಾ ಮಸಾಲೆಗಳು ಮತ್ತು ತರಕಾರಿಗಳನ್ನು ಪೇಸ್ಪ್ ಮಾಡಿ.

ಈ ಪೇಸ್ಪ್ ಅನ್ನು ಮೀನಿನ ತುಂಡುಗಳ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ

ಇದನ್ನು ಎರಡು ರೀತಿಯಲ್ಲಿ ಬೇಯಿಸಬಹುದು

ವಿಧಾನ 1

ಮೀನನ್ನು 15 ರಿಂದ 20 ನಿಮಿಷ ಹಬೆಯಲ್ಲಿ ಬೇಯಿಸಿ ಅಥವಾ ಸಾರನ್ನು ಮಾಡಬಹುದು

ವಿಧಾನ 2

ಮ್ಯಾರಿನೇಟ್ ಮೀನನ್ನು ತವಾ ಅಥವಾ ಗ್ರಿಡಲ್ಲಿ ಇರಿಸಿ.

ಎರಡು ಸ್ವೋನ್ ನೀರು ಸೇರಿಸಿ ಮತ್ತು ಮೀನನ್ನು ಒಂದು ಚಮಚದಿಂದ ಒತ್ತುವ ಮೂಲಕ ಬೇಯಿಸಿ ಮತ್ತು ಮಧ್ಯಮ ಉರಿಯಲ್ಲಿ 15 ರಿಂದ 20 ನಿಮಿಷದ ವರೆಗೆ ಎಲ್ಲಾ ಕಡೆ ಬೇಯಿಸಿ.



ಮೀನಿನ ಕರಿ:

ತಯಾರಿ: ತಯಾರಿಸಿರುವ ಪೇಸ್ಪ್ ಅನ್ನು ಕೆಲವು ಹನಿಗಳ ಎಣ್ಣೆಯನ್ನು ಹಾಕಿ ಪೈಕಿ ಮಾಡಿ. ನಂತರ ಕರಿಗೆ ಅಗ್ತ್ಯವಿರುವಪ್ಪು ಬಿಸಿ ನೀರನ್ನು ಸೇರಿಸಿ ಮತ್ತು ತೊಳೆದ ಮೀನುಗಳನ್ನು ಅದರಲ್ಲಿ ಇರಿಸಿ. ಇದನ್ನು 10 ನಿಮಿಷಗಳ ಕಾಲ ಅಥವಾ ಕುದಿ ಬಿಂದುವರೆಗೆ ಕುದಿಸಿ. ಈ ಮೀನಿನ ಕರಿಯನ್ನು ಅನ್ನ ಅಥವಾ ರೊಟ್ ಯೋಂದಿಗೆ ತಿನ್ನಬಹುದು.

2.1.10 ಎಣ್ಣೆಯಿಲ್ಲದ ಅಣಬೆ (ಮಶ್ವರಮ್)

ಇದು ಸುಲಭವಾಗಿ ಜೀರ್ಣವಾಗುವ ಪ್ರೋಟೀನ್ ಆಗಿದ್ದು, ನೀರಿನ ಮಾತ್ರೆಯಂತೆ ಕಾರ್ಯ ನಿರ್ವಹಿಸುತ್ತದೆ ಹಾಗು ಲಿವರ್ ಮತ್ತು ಇತರೆ ಅಂಗಗಳಲ್ಲಿ ಜೀವಕೋಶಗಳ ಮನರುತ್ತಾದನೆಗೆ ಸಹಕಾರಿಯಾಗಿದೆ.

ತಯಾರಿಸಲು ಬೇಕಾದ ಪದಾರ್ಥಗಳು



ಅಣಬೆ	
1 ಕೆಚ್ಚಿ (ಫನ್)	-
-	ಶುಂಠಿ
1.5 ಇಂಚಿನ ತುಂಡು	-
-	ಬೆಳ್ಳಿಳ್ಳಿ ಪೇಸ್ಪ್
1 ಪ್ರೋಫ್ ಪಾಡ್	(ಬೆಳ್ಳಿಳ್ಳಿಯಲ್ಲಿರುವ ಎಲ್ಲಾ ತುಂಡುಗಳು)
-	ಹಸಿರು ಮೊಸಿನಕಾಯಿ
3	-
-	ಕೊತ್ತಂಬರಿ ಸೊಪ್ಪು
1 ಮುಷ್ಣಿ	-
-	ಪುದೀನ ಎಲೆಗಳು
ಅಧ್ರ ಮುಷ್ಣಿ	-
-	ನಿಂಬೆ ರಸ
ಅಗ್ತ್ಯವಿರುವಂತೆ	

ತಯಾರಿಸುವ ವಿಧಾನ

ಎಲ್ಲಾ ಮಸಾಲೆಗಳು ಮತ್ತು ತರಕಾರಿಗಳನ್ನು ಪೇಸ್ಪ್ ಮಾಡಿ.

ಈ ಪೇಸ್ಪ್ ಅನ್ನು ಅಣಬೆ (ಮಶ್ವರಮ್) ತುಂಡುಗಳ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ

ಇದನ್ನು ಎರಡು ರೀತಿಯಲ್ಲಿ ಬೇಯಿಸಬಹುದು

ವಿಧಾನ 1

15 ರಿಂದ 20 ನಿಮಿಷದ ವರೆಗೆ ಹಬೆಯಲ್ಲಿ ಬೇಯಿಸಿ

ವಿಧಾನ 2

ಮ್ಯಾರಿನೇಟ್ ಅಣಬೆ (ಮಶ್ವರಮ್) ಅನ್ನು ತವಾ ಗ್ರಿಡಲ್ಲಿ ಇರಿಸಿ.

ಎರಡು ಸ್ವೋನ್ ನೀರು ಸೇರಿಸಿ ಮತ್ತು ಅಣಬೆ (ಮಶ್ವರಮ್) ಒಂದು ಚಮಚದಿಂದ ಒತ್ತುವ ಮೂಲಕ ಬೇಯಿಸಿ ಮತ್ತು ಮಧ್ಯಮ ಉರಿಯಲ್ಲಿ ಎಲ್ಲಾ ಕಡೆಗಳಲ್ಲಿ 15 ರಿಂದ 20 ನಿಮಿಷದ ವರೆಗೆ ಬೇಯಿಸಿ.

2.1.11 ಕೋಳಿ ಸಾರು:

ತಯಾರಿಸಲು ಬೇಕಾದ ಪದಾರ್ಥಗಳು

ಬಿಕನ್‌ (ಸ್ವೀಟೆಪ್ಪು)	ಕೊತ್ತಂಬರಿ ಸೊಪ್ಪು
1 ಕೆ.ಜಿ (ಮುಧ್ಯಮ ತುಂಡುಗಳಾಗಿ ಕತ್ತರಿಸಿ)	2 ಚಮಚ (ಕತ್ತರಿಸಿದ)
-	-
ಕುರುತ್ತಿ	ಪುದೀನಾ ಎಲೆಗಳು
1 (ಮುಧ್ಯಮ ಗಾತ್ರದ ಮತ್ತು ಕತ್ತರಿಸಿದ)	1 ಚಮಚ (ಕತ್ತರಿಸಿದ)
-	-
ಹಸಿರು ಮೆಣಸಿನಕಾಯಿ	ಟೊಮೇಟೊ
3 (ಕತ್ತರಿಸಿದ)	1 (ಕತ್ತರಿಸಿದ)
-	-
ತುಂಡಿ	ಪೆಪ್ಪು ಪೌಡರ್
1 ಇಂಚು	1/4 ಟೇಜಮಚ
-	-
ಬೆಳ್ಳಿತ್ತಿ	ಗರಂ ಮಸಾಲಾ
1 ಪಾಡ್ (1 ತುಂಡು)	1/4 ಟೇಜಮಚ



ತಯಾರಿಸುವ ವಿಧಾನ

ಎಲ್ಲ ಮಸಾಲೆಗಳು ಮತ್ತು ತರಕಾರಿಗಳನ್ನು ಬ್ಲೈಂಡರ್‌ನಲ್ಲಿ ಹಾಕಿ ಮತ್ತು ಅದನ್ನು ಪೇಸ್‌ ಮಾಡಿ, ಸ್ಥಿರತೆಯನ್ನು ಸರಿಹೊಂದಿಸಲು ಸ್ಪ್ಲಾಟ್ ನೀರು ಸೇರಿಸಿ. ಈ ಪೇಸ್‌ ಅನ್ನು ಬಿಕನ್‌ ಮೇಲೆ ಹಾಕಿ ಮತ್ತು 30 ನಿಮಿಷಗಳ ಕಾಲ ಮ್ಯಾರ್ವಿನೇಚ್ ಮಾಡಿ.

ಇದನ್ನು ಎರಡು ವಿಧಾನಗಳಲ್ಲಿ ಬೇಯಿಸಬಹುದು-

ವಿಧಾನ 1-

- ಮ್ಯಾರ್ವಿನೇಚ್ ಬಿಕನ್‌ ಅನ್ನು ಪ್ರೈಶರ್ ಕುಕ್ಕರ್‌ನಲ್ಲಿ ಇರಿಸಿ, ಅದಕ್ಕೆ ನೀರು ಸೇರಿಸಬೇಡಿ.
- ಮುಕ್ಕಳವನ್ನು ಮುಕ್ಕಿ ಮತ್ತು ಮುಧ್ಯಮ ಉರಿಯಲ್ಲಿ ಒಂದು ಸೀಟಿಗೆ ಬೇಯಿಸಿ.
- (ಬೇರೆ ರೀತಿಯಲ್ಲಿ ಹೇಳುವುದಾದರೆ, ಇದನ್ನು 20 ರಿಂದ 25 ನಿಮಿಷಗಳ ಕಾಲ ಕುದಿಸಿ).
- ಉರಿಯನ್ನು ಅಥವಾ ಮಾಡಿ ಮತ್ತು ಸ್ಪ್ಲಾಟ್ ಸಮಯ ಆರಲು ಬಿಡಿ.

ವಿಧಾನ 2-

- ಎಲ್ಲ ಬಿಕನ್‌ ಅನ್ನು ಬಾಣಾಲೆಯಲ್ಲಿ ಅಥವಾ ಕಡಾಯಿಯಲ್ಲಿ ಇರಿಸಿ.
- ಅದರ ಮೇಲೆ ಒಂದು ಮುಕ್ಕಳವನ್ನು ಇರಿಸಿ ಮತ್ತು ಮುಧ್ಯಮ ಉರಿಯಲ್ಲಿ ಬೇಯಿಸಿ, ಸ್ಥಿರತೆಯನ್ನು ಸರಿಹೊಂದಿಸಲು ನೀರನ್ನು ಸೇರಿಸಿ.

2.1.12 ತರಕಾರಿ / ಸೊಪ್ಪುಗಳ ಸಾರು : (ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧಿಯಾಗಿದೆ)

ತಯಾರಿಸಲು ಬೇಕಾದ ಪದಾರ್ಥಗಳು

ಲೀಚ್ ತರಕಾರಿಗಳು ಅಥವಾ ಸೊಪ್ಪುಗಳು	ಪದಿನ
95% ರಪ್ಪು ಅಗತ್ಯವಿರುವಂತೆ	
(ಹಸಿ ಬಾಳಕಾಯಿ ಹೊರತುಪಡಿಸಿ)	
-	
ಕಾಳುಗಳು	
5% ರಪ್ಪು ಬೇಳೆ ಅಥವ ಕಾಳುಗಳು (ತೊಗರಿ ಬಿಟ್ಟು)	
-	
ಕುರುತ್ತಿ	
1	
-	
ಟೊಮೇಟೊ	
1	
-	
ಕೊತ್ತಂಬರಿ ಸೊಪ್ಪು	
1 ಟೇ ಚಮಚ ಹಾಕಿದ್ದು	

1 ಟೇ ಚಮಚ ಹಾಕಿದ್ದು	
-	
ಹಸಿರು ಮೆಣಸಿನಕಾಯಿ	
3	
-	
ತುಂಡಿ ಮತ್ತು ಬೆಳ್ಳಿತ್ತಿ ಪೇಸ್	
1 ಟೇ ಚಮಚ	
-	
ಸಾಂಭಾರುಪಡಿ / ಗರಂ ಮಸಾಲಾ ರುಚಿಗೆ	
-	
ಅರಿತಿನ ಪ್ರದಿ	
1/4 ಟೇಜಮಚ	
-	
ನೀರು	
400 ಮೀಲಿ ಅಥವಾ ಎಲ್ಲಾ ಪದಾರ್ಥಗಳ 2/3 ರಪ್ಪು	



ತಯಾರಿಸುವ ವಿಧಾನ

- ಹಸಿರು ಮೆಣಸಿನಕಾಯಿ, ಕುರುತ್ತಿ ಮತ್ತು ಟೊಮೇಟೊವನ್ನು ಕತ್ತರಿಸಿ (ಟೊಮ್ಯಾಟೊದಿಂದ ಬೀಜಗಳನ್ನು ತೆಗೆದುಹಾಕಿ)
- ಕುಕ್ಕರ್‌ನಲ್ಲಿ ಮೊದಲು ಸೊಪ್ಪು, ತರಕಾರಿ ಹಾಗೂ ಕಾಳುಗಳನ್ನು ಬೇಯಿಸಿ ನೀರನ್ನು ತೆಗೆದುಹಾಕಿ ನಂತರ ಕ್ರಸಂ. (3) ರಿಂದ (10) ರ ವರೆಗೆ ಉಲ್ಲೇಖಿಸಿರುವ ಮಸಾಲೆ ಪದಾರ್ಥಗಳನ್ನು ಬೆರೆಸಿ ಪಲ್ಲೆ ಅಥವಾ ಸಾರು ತಯಾರಿಸಿ ಹಾಗೂ ಒಗ್ಗರಣೆಯನ್ನು ಅಥವ ಟೇ ಸೊಪ್ಪು ಎಣ್ಣೆಯಲ್ಲಿ ಮಾಡಿ.
- ಉಪ್ಪು ಸೇರಿಸಬೇಡಿ.
- ಸಾರು ತಯಾರಿಸುವಾಗ ಸಾಂಭಾರುಪಡಿಯನ್ನು ಬಳಸಿ. ಪಲ್ಲೆವನ್ನು ತಯಾರಿಸುವಾಗ ಗರಂಮಸಾಲ ಪುಡಿಯನ್ನು ಬಳಸಿ.

2.1.13 ಧಾನ್ಯಗಳ ಸೂಪರ್ ಆಹಾರ (ಸುಲಭವಾಗಿ ಜೀಣಾವಾಗುವ ಕಾರ್ಬೋಹೈಡ್ರೇಟ್)

ತಯಾರಿಸಲು ಬೇಕಾದ ಪದಾರ್ಥಗಳು

ಅಕ್ಷಿ ಅಧವಾ ಗೋಧಿ	ಪ್ರದೀನ ಎಲೆಗಳ ಪೇಸ್ಪ್
20-25% ಕ್ರಿಂತ ಕಡಿಮೆ	1 ಚಮಚ
—	—
ಇಂಜ್ ತರಕಾರಿ ಹಾಗು ಯಾವುದೇ ಸೊಪ್ಪುಗಳು	ಬೇಳೆಗಳು
60% ಕ್ರಿಂತ ಹೆಷ್ಟ್ (ಹಸಿ ಬಾಳಕಾಯಿ ಹೊರತುಪಡಿಸಿ)	5-10% ರಪ್ಪು ಬೇಳೆ ಅಧವ ಕಾಳುಗಳು (ತೊಗರಿ ಮತ್ತು ಹುರಳಿಕಾಳು ಹೊರತುಪಡಿಸಿ)
—	—
ಕತ್ತರಿಸಿದ ಈರುಳಿ	ಕರಿಬೇವಿನ ಎಲೆಗಳು
1	8-10 ಎಲೆಗಳು
—	—
ಕೊತಂಬರಿ ಸೊಪ್ಪು	ಗರಂ ಮಸಾಲಾ
1 ಟೈಸ್ಪ್ಲಾನ್	ಒಂದು ಚಿಟಕೆ
—	—
ಹಸಿರು ಮೊಸಿನಕಾಯಿ	ಅರಿಶಿನ ಪುಡಿ
3	1/4 ಟೈಚೆಮಚ
—	—
ಶುಂಬ ಮತ್ತು ಬೆಳ್ಳಳಿ ಪೇಸ್ಪ್	ತುಪ್ಪ / ಕೊಳ್ಳೆ ಪ್ರಸ್ಥಾ ಎಣ್ಣೆ
1 ಚಮಚ	1/2 ಟೈಚೆಮಚ



ತಯಾರಿಸುವ ವಿಧಾನ

- ಅಕ್ಷಿ ಅಧವಾ ಗೋಧಿ ಮತ್ತು ಬೇಳೆ ಕಾಳುಗಳ ಅನ್ನ ತೊಳೆಯಿರಿ.
- ಬೇಳೆ ಮತ್ತು ಕಾಳುಗಳನ್ನು ಪ್ರತ್ಯೇಕವಾಗಿ ಬೇಯಿಸಿ (ಹಕೆಂದರೆ ಅಪುಗಳನ್ನು ಹೆಚ್ಚಿನ ಉಪ್ಪಾಂಷದಲ್ಲಿ ಬೇಯಿಸಬೇಕು) ನಂತರ ಇದಕ್ಕೆ ತರಕಾರಿ ಹಾಗೂ ಇತರೆ ಎಲ್ಲಾ ಪದಾರ್ಥಗಳನ್ನು ಕುಕ್ಕರೊನಲ್ಲಿ ಹಾಕಿ.
- ಹೆಚ್ಚಿನ ಉರಿಯಲ್ಲಿ 3-4 ಸೀಟೆಗಳು ಅಧವಾ ಕಿಟಡಿ ಬೇಯಿಸುವವರೆಗೆ ಬೇಯಿಸಿ. (ಬೇರೆ ರೀತಿಯಲ್ಲಿ ಹೇಳುವುದಾದರೆ, ಇದನ್ನು 20 ರಿಂದ 25 ನಿಮಿಷಗಳ ಕಾಲ ಕುದಿಸಿ).
- ಕಡಿಮೆ ಎಣ್ಣೆಯಲ್ಲಿ ಸಾಸಿವೆ ಮತ್ತು ಕರಿಬೇವಿನಸೊಪ್ಪು ಹಾಕಿ ಒಗ್ಗರಣೆ ಮಾಡಿ ಇದಕ್ಕೆ ಸೇರಿಸಿ.

ಗಮನಿಸಿ

ಅಕ್ಷಿ ಅಧವಾ ಗೋಧಿ ಮತ್ತು ಸೊಪ್ಪು ತರಕಾರಿಗಳ ನಡುವಿನ ಅನುಪಾತವು 1:3 ಆಗಿರಬೇಕು. ಉಪ್ಪು, ಕೊಬ್ಬಿ ಅಧವಾ ಎಣ್ಣೆಯನ್ನು ಸೇರಿಸಬೇಡಿ. •

2.1.14 ಸೂಪರ್ ಸಲಾಡ್

ತಯಾರಿಸಲು ಬೇಕಾದ ಪದಾರ್ಥಗಳು

ಕ್ಯಾರೆಂಟ್	ಯಾವುದೇ ಸೊಪ್ಪುಗಳು
—	—
ಸೌತೆಕಾಯಿ	ಹೆಸರು ಕಾಳು (ಮೊಳಕೆಯೊಡೆದ)
—	—
ಸಿಹಿ ಗೊಸು	ಕಡ್ಡೆಕಾಳು (ಮೊಳಕೆಯೊಡೆದ)
—	—
ಈರುಳಿ	ಕಡಲೆಕಾಯಿಬಿಜ (ಮೊಳಕೆಯೊಡೆದ)
—	—
ಟೊಮೇಟೊ	ಹಸಿ ಕೊಬ್ಬರಿ
—	—
ಮೂಲಂಗಿ	ಯಾವುದೇ ಡೈ ಘೋಟ್
—	—
ಬೀಳಕರೋಟ್	—



ತಯಾರಿಸುವ ವಿಧಾನ

ಎಲ್ಲಾ ತರಕಾರಿಗಳನ್ನು ಲೀಚ್ ಮಾಡಿ (ರಾತ್ರಿಯಿಡೀ ನೆನಯಲು ಬಿಡಿ ನಂತರ ಬಿಸಿ ನೀರಿನಲ್ಲಿ ತೊಳೆಯಿರಿ).

ಎಲ್ಲಾ ತರಕಾರಿಗಳನ್ನು ತುರಿ ಮಾಡಿ ಮತ್ತು ಯಾವುದೇ ರೀತಿಯ ಡೈ ಘೋಟ್ ಹೆಣ್ಣುಗಳನ್ನು ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ.

ಸ್ವಲ್ಪ ಮಸಾಲೆ (ಚಾಟೆಮಸಾಲಾ) ಸೇರಿಸಿ ಮತ್ತು ಅಗ್ನೇಯಿರುವಂತೆ ಅಲಂಕರಿಸಿ.

2.1.15 ಮಸಾಲೆ ಕಡ್ಡಾಯ: (ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ)

ಮಸಾಲೆ ಕಡ್ಡಾಯ ವಿವಿಧ ಬಗೆಯ ಶೀತ, ಜ್ವರ ಮತ್ತು ಕೆಮ್ಮೆಗಳಿಂದ ಉಪಶಮನ ಪಡೆಯಲು ಸಹಾಯವಾಗುವುದು. ಇದರಲ್ಲಿ ಇರುವ ಜಿಷಿಡಿ ಗುಣಗಳು ಜೀಎಂಕ್ರೀಯೆಗೆ ಸಹಾಯ ಮಾಡುವುದಲ್ಲದೆ, ಕ್ಯಾನ್ಸರ್ ರೋಗ ಹಾಗೂ ಕೋವಿಡ್-19ಗೂ (COVID-19) ನಿಂದ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.

ಮಸಾಲೆ ಕಡ್ಡಾಯದ 250 ಮಿಲಿ (8.5 Oz.)

ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕರಿಮೆಣಸು

2.5 ಗ್ರಾಂ (0.10 tOz. / 1 ಟೈ ಚಮಚೆ / 8 ಕಾಳು)

-

ಶುಂಠಿ

1 - 1/2 ಅಂಗುಲ

-

ಲವಂಗ

2.5 ಗ್ರಾಂ (0.10 Oz. / 1 ಟೈ ಚಮಚೆ / 4 ಚೂರು)

-

ಬೆಳ್ಳಿ

2.5 ಗ್ರಾಂ (0.10 Oz. / 1 ಟೈ ಚಮಚೆ / ರುಚಿಗೆ ತಕಷ್ಟು)

-

ದಾಲೀನ್ಸು

2.5 ಗ್ರಾಂ (0.10 Oz. / 1 ಟೈ ಚಮಚೆ / 1 ಇಂಜು)

ವಲಸಿ

2.5 ಗ್ರಾಂ (0.10 Oz. / 1 ಟೈ ಚಮಚೆ / 1)

ನೀರು

150 ಎಂಎಲ್ (8.5 fl. Oz.)



ತಯಾರಿಸುವ ವಿಧಾನ

ಎಲ್ಲಾ ಸಾಮಗ್ರಿಗಳನ್ನು ಕುಟ್ಟಿಸಿದೆಯಲ್ಲಿ ಕುಟ್ಟಿಬಹುದು ಅಥವಾ ಮಿಶ್‌ಯೆಲ್ಲಿ ತರಿತರಿಯಾಗಿ ಮಾಡಿ ಮಾಡಿಕೊಳ್ಳಬಹುದು. ಈ ಎಲ್ಲಾ ಸಾಮಗ್ರಿಗಳನ್ನು ನೀರಿಗೆ ಸೇರಿಸಿ ಕುದಿಯಲು ಬಿಡಿ. 5-10 ಮಿಂಟ್‌ಗಳ ಕಾಲ ಕುದಿಸಿ, ನಂತರ ಸೋಧಿಸಿ ಸಂಗೃಹಿಸಿ.

ಬಳಕೆಯ ಮಾರ್ಗದರ್ಶಿ

ಶಿಥಾರಸ್ಸು ಮಾಡಿದಂತೆ ಸೇವಿಸಿ, ಇಲ್ಲದಿದ್ದರೆ ದಿನಕ್ಕೆ 2 ರಿಂದ 3 ಬಾರಿ ಟೈ ತರಹ (SIP) ಮಾಡಿ ಸೇವಿಸಿ.

3. ತ್ವರಿತ ಚೇತರಿಕೆಗಾಗಿ ನೆನಪಿಡಿ

3.1 ಶೈಶ್ವರಿಕೆಗಾಗಿ ಜಿಕಿತ್ಸೆಯ ಸಮಯದಲ್ಲಿ ಯಾವ ಜೀವಧಿಗಳನ್ನು ತಪ್ಪಿಸಬೇಕು?

ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಸೇವಿಸುವ ಜೀವಧಿ/ಮಾತ್ರೆಗಳನ್ನು ಹೊರತುಪಡಿಸಿ, ಕೊಲೆಸ್ಟಾಲ್, ರಕ್ತ ತೆಳುವಾಗಿಸುವ ಜೀವಧಿಗಳು, ಮೂತ್ರವರ್ಧಕ ಮಾತ್ರೆಗಳು, ಗ್ರಾಸಿಕ್ ಮಾತ್ರೆಗಳು, ಯೂರಿಕ್ ಅಸಿಡ್ ಮಾತ್ರೆಗಳು, ವಿಟಮಿನ್ ಬಿ12 ಮಾತ್ರೆಗಳು, ವಿಟಮಿನ್ ಡಿ ಮಾತ್ರೆಗಳು, ಅಲಜಿಕ್ ಮಾತ್ರೆಗಳು, ಶಿನ್ಸ್-ನಿರೋಥಕ ಮಾತ್ರೆಗಳು ಮತ್ತು ನೆಮ್ಮೇ ಮಾತ್ರೆಗಳು ಜಿಕಿತ್ಸೆಯ ಮೊದಲನೇ ದಿನದಿಂದ ತಪ್ಪಿಸಬಹುದು, ಏಕೆಂದರೆ ಈ ಎಲ್ಲಾ ಜೀವಧಿಗಳಿಗೆ ನಮ್ಮ ಆಹಾರ ಪದ್ಧತಿ ಮತ್ತು ಜಿಕಿತ್ಸ್ ಪ್ರೋಟೋಕಾಲ್ ಮೂಲಕ ಹೊರಕೊಳಿಸಬಹುದು. ಉದಾಹರಣೆಗೆ, ಹಸಿತರಕಾರಿ ರಸವು ಕೊಲೆಸ್ಟಾಲ್ ಮತ್ತು ರಕ್ತ ತೆಳುಗೊಳಿಸುವ ಮಾತ್ರೆಗಳಂತೆ ಕಾರ್ಯನಿರ್ವಹಿಸುತ್ತದೆ.

ಗಮನಿಸಿ: ಮೇಲೆ ತಿಳಿಸಿದ ಶಿಫಾರಸ್ ಕೇವಲ ಮಾರ್ಗಸೂಚಿಯಾಗಿದೆ. ಅಲೋಪತಿ ಜೀವಧಿಗಳನ್ನು ಮುಂದುವರಿಸಲು ಬಯಸುವವರು ಹಾಗೆ ಮಾಡಬಹುದು. ಆದರೆ ಅಲೋಪತಿ ಜೀವಧಿಗಳು ಯಕ್ಕತ್ತು (ಲಿವರ್) ಮತ್ತು ಮೂತ್ರಪಿಂಡದ ಜೀವಕೋಶಗಳಿಗೆ ಹಾನಿ ಮಾಡುತ್ತದೆ ಮತ್ತು ಚೇತರಿಕೆ ತಂಬಾ ನಿಧಾನವಾಗುತ್ತದೆ ಎಂಬುದನ್ನು ನೆನಿಸಿನಲ್ಲಿಡೆ.

3.2 ಜಿಕಿತ್ಸೆಯ ಸಮಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡದ ಜೀವಧಿಗಳನ್ನು ಕಡಿಮೆಗೊಳಿಸುವುದು (ತ್ಯಾಪರಿಂಗ್)

ಜಿಕಿತ್ಸೆಯ ಸಮಯದಲ್ಲಿ ಗ್ಲೂಕೋಸ್ ಮಟ್ಟವು ಸುಮಾರು 3-4 ದಿನಗಳಲ್ಲಿ ಸಾಮಾನ್ಯವಾಗಲು ಪ್ರಾರಂಭಿಸುತ್ತದೆ ಮತ್ತು ರಕ್ತದೊತ್ತಡವು 15-30 ದಿನಗಳಲ್ಲಿ ಸಾಮಾನ್ಯವಾಗಲು ಪ್ರಾರಂಭವಾಗುತ್ತದೆ. ಇನ್ಸುಲಿನ್ ತೆಗೆದುಕೊಳ್ಳುತ್ತಿರುವವರು, 4ನೇ ದಿನ, ಅವರು ಯಾವುದೇ ಯೂನಿಟ್ ಸೇವಿಸುತ್ತಿದ್ದರೂ, ಅದನ್ನು ಪ್ರತಿ ಬಾರಿಯೂ ಮೂರು 03 ಯೂನಿಟ್‌ಗಳನ್ನು ಕಡಿಮೆಗೊಳಿಸಬೇಕು. ಉದಾಹರಣೆಗೆ: ನೀವು ಬೆಳಿಗ್ಗೆ 10 ಯೂನಿಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ಈಗ 07 ಯೂನಿಟ್‌ಗಳನ್ನು ತೆಗೆದುಕೊಳ್ಳುತ್ತಿರುತ್ತಾನೆ ಅಂದರೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ) ಅದರ ನಂತರ, ಪ್ರತಿ ವಾರ ಇನ್ಸುಲಿನ್ ಡೋಸೇಜ್ ಅನ್ನು ಪ್ರತಿಬಾರಿಯೂ 03 ಯೂನಿಟ್‌ಗಳಷ್ಟು ಕಡಿಮೆಗೊಳಿಸಬೇಕು. ಉದಾಹರಣೆಗೆ ಈ ಪ್ರಸ್ತುತ ವಾರದಲ್ಲಿ ನೀವು ಪ್ರತಿ ಡೋಸೇಜ್‌ಗೆ 10 ಯೂನಿಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಮುಂದಿನ ವಾರ ನೀವು ಅದನ್ನು ಪ್ರತಿ ಡೋಸೇಜ್‌ಗೆ 07 ಯೂನಿಟ್‌ಗಳಿಗೆ ಇಳಿಸಬೇಕು. ಏಕೆಂದರೆ ದೇಹವು ಈ ಬೆಳಿತ್ತಾ ಪ್ರೋಟೋಕಾಲ್‌ನಲ್ಲಿ ಹಾಗೂ ಆಹಾರವನ್ನು ಕಟ್ಟುನಿಟ್ಟಾಗ್ಗಿ ಅನುಸರಿಸುವ ಮೂಲಕ ಇನ್ಸುಲಿನ್ ಅನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ.

ಹಾಗೆಯೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು, 4 ನೇ ದಿನದಲ್ಲಿ, ಮಾತ್ರೆಗಳ ಪ್ರಮಾಣವನ್ನು 25% ರಷ್ಟು ಕಡಿಮೆಗೊಳಿಸಬೇಕು ನಂತರ ಗ್ಲೂಕೋಸ್ ಮಟ್ಟವನ್ನು ನೋಡಿಕೊಂಡು ಮಾತ್ರೆಗಳನ್ನು ಮತ್ತು ಮೊಟಕುಗೊಳಿಸಬೇಕು. ಏಕೆಂದರೆ ದೇಹವು ಈ ಬೆಳಿತ್ತಾ ಪ್ರೋಟೋಕಾಲ್‌ನಲ್ಲಿ ಹಾಗೂ ಆಹಾರವನ್ನು ಕಟ್ಟುನಿಟ್ಟಾಗ್ಗಿ ಅನುಸರಿಸುವ ಮೂಲಕ ಇನ್ಸುಲಿನ್ ಅನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ.

ಮಿರಾಕಲ್ ಡ್ರಿಂಕ್ ಬೆಳಿತ್ತೆಯ ಒಂದು ಅಧಿವಾ ಎರಡು ವಾರಗಳ ನಂತರ ರಕ್ತದೊತ್ತಡವು ಸಾಮಾನ್ಯಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ರಕ್ತದೊತ್ತಡದ ಜೀವಧಿಗಳನ್ನು ವೃದ್ಧರ ಮಾರ್ಗದರ್ಶನದಲ್ಲಿ ಕಡಿಮೆಗೊಳಿಸಬೇಕು.

ಗಮನಿಸಿ: ಮೇಲಿನ ಎಲ್ಲಾ ಶಿಫಾರಸ್ಗಳನ್ನು ವೃದ್ಧರ ಮಾರ್ಗದರ್ಶನದಲ್ಲಿ ಮಾತ್ರ ಕಾರ್ಯಗತಗೊಳಿಸಬೇಕು.

3.3 ಶ್ವಾಸಕೋಶ ಅಸ್ಥಸ್ಥಾತೆಗಳ ಮೇಲೆ ಮಿರಾಕಲ್ ಡ್ರಿಂಕ್ ಹೇಗೆ ಕೆಲಸ ಮಾಡುತ್ತದೆ?

ಇದು ಶ್ವಿಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕರುಳಿನ ವೃವಸ್ಥೆಯಲ್ಲಿನ ಸೂಕ್ಷ್ಮ ಜೀವಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಸೂಕ್ಷ್ಮ ಜೀವಿಗಳನ್ನು ಸ್ಕ್ರೀಯಗೊಳಿಸುವಿಕೆಗೆ ಕಾರಣವಾಗುತ್ತದೆ. ಇದು ವಿವಿಧ ರೀತಿಯ ಕಿಣ್ವಗಳನ್ನು ಬಿಡುಗಡೆ ಮಾಡಲು ಪ್ರೇರೇಷಿಸುತ್ತದೆ. ಈ ಕಿಣ್ವಗಳು ಸೇವಿಸುವ ಆಹಾರದಿಂದ ವಿವಿಧ ರೀತಿಯ ಮೋಷಕಾಂಶಗಳನ್ನು ಬಿಡುಗಡೆ ಮಾಡಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದ ಜೀವಕೋಶಗಳನ್ನು ಮೋಷಿಸುತ್ತದೆ. ಇದು ಉತ್ತರ್ವಣ್ಣ ನಿರೋಥಕವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಜೀವಕೋಶಗಳನ್ನು ನಿರ್ವಹಿಸುತ್ತದೆ. ಗಿಡಮೂಲಿಕೆಗಳ ಜೀವಧಿಯ ಸಸ್ಯದ ಸಾರಗಳ ಸಂಯೋಜನೆಯ ಜೀವಕೋಶಗಳನ್ನು ಶುದ್ಧಿಕರಿಸುವಲ್ಲಿ ಮತ್ತು ರಕ್ತಪರಿಚಲನಾ ವೃವಸ್ಥೆಯಲ್ಲಿನ ರಕ್ತನಾಳಗಳನ್ನು ಬಲಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಸೆಲ್ಯೂಲಾರ್ ಮೆಟಬಾಲಿಕ್ ಚಟುವಟಿಕೆ ಮತ್ತು ಸೆಲ್ಯೂಲಾರ್ ಉಸಿರಾಟದ ವೃವಸ್ಥೆಯನ್ನು ಉತ್ತೇಜಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ.

3.4 ಹೆಚ್ಚಿನ ಪ್ರಯೋಜನಗಳು


ಇದು ಬಿಟ್, ಡಯಾಬಿಟ್‌ಸ್, ನ್ಯೂರೋಲಾಜಿಕಲ್ ಡಿಸಾರ್ಟ್‌ಸ್/ಡಯಾಬಿಟ್‌ಸ್ ನ್ಯೂರೋಪತಿ, ಡಯಾಬಿಟ್‌ಸ್ ರೆಟ್‌ನ್ಮೋಪತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ರೋಗಗಳಿಂದ ಬಳಲುತ್ತಿರುವ ಜನರಿಗೆ ಪ್ರಮುಖ ಮಾಹಿತಿ

a. ಕ್ರಿಯೇಟಿನ್‌ನ್ ಮಟ್ಟ ಹೆಚ್ಚಾಗಲು ಕಾರಣ

ಗ್ಲೋಮರುಲಸ್ ಕ್ಷಾಪಿಲ್ಲರಿ ಫಿಲ್ಟರ್‌ಗಳು ಹಾನಿಗೊಳಗಾದಾಗ, ರಕ್ತದಲ್ಲಿನ ಕೆಳಗಿನ ನಿಯತಾಂಕಗಳು ಬದಲಾಗುತ್ತವೆ.

- ಕ್ರಿಯೇಟಿನ್‌ನ್, ಪ್ರೋಟ್ಯೂಲ್, ಯೂರಿಯಾ ಮತ್ತು ಯೂರಿಕ್ ಆಮ್ಲವು ಹೆಚ್ಚಾಗುತ್ತದೆ.
- ಹಿಮೋಗ್ಲೋಬಿನ್, ಸೋಡಿಯಂ, ಕ್ಯಾಲ್ಸಿಯಂ ಮತ್ತು ಹೆಲ್ಪೋರ್ಟ್‌ಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.



ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ, ವಿವಿಧ ಕಾರಣಗಳು ಗ್ಲೋಮರುಲಸ್ ಕ್ಷಾಪಿಲ್ಲರಿ ಫಿಲ್ಟರ್‌ಗಳ ಹಾನಿಗಳಿಗೆ ಕಾರಣವಾಗಬಹುದು. ಉದಾಹರಣೆಗೆ



ವಿವಿಧ ದೀರ್ಘಕಾಲದ ಮಥುರ್ಮೇಹ



ಅಧಿಕ ರಕ್ತದೊತ್ತಡ



ಸಂಕ್ಷೇಪಿತ ಮೂತ್ರಗಳು



ನೋವ್ ನಿವಾರಕಗಳು

ಇದು ಅಂತಿಮ ಉತ್ಪನ್ನಗಳನ್ನು ಫಿಲ್ಟರ್ ಮಾಡುವ ಮೂತ್ರಪಿಂಡದ ಸಾಮರ್ಥ್ಯವನ್ನು ತಡೆಯುತ್ತದೆ. ಕ್ರಿಯೇಟಿನ್‌ನ್, ಯೂರಿಯಾ, ಯೂರಿಕ್ ಆಸಿಡ್, ಪ್ರೋಟ್ಯೂಲ್‌ನಂತಹ ಸಾರಜನಕ ಉತ್ಪನ್ನಗಳಂತಹ ಪ್ರೋಟ್ಯೂನ್‌ಗಳು (5.5% ಶ್ರೀಂತ ಹೆಚ್ಚು ಪ್ರೋಟ್ಯೂಲ್ ಮಟ್ಟವು ಹೃದಯದ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ). ಈ ಜೀವಾಣಿಗಳ ಶೇಖರಣೆಯು ಮೂತ್ರಪಿಂಡದ ಇತರ ಎಲ್ಲಾ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಹಿಮೋಗ್ಲೋಬಿನ್ ಮಟ್ಟ, ಕ್ಯಾಲ್ಸಿಯಂ ಮಟ್ಟ ಮತ್ತು ಇತರ ಪ್ರಮುಖ ಸೂಕ್ಷ್ಮ ಪ್ರೋಟ್ಯೂನ್‌ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕ್ರಿಯೇಟಿನ್‌ನ್ ಪ್ರೋಟ್ಯೂನ್‌ಗಳ ಸಾರಜನಕಯುಕ್ತ ಅಂತಿಮ ಉತ್ಪನ್ನವಾಗಿದೆ, ಆದ್ದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಜನರು ಯಾವ ಆಹಾರದಲ್ಲಿ ಸುಲಭವಾಗಿ ಜೀರ್ಣವಾಗುವ ಪ್ರೋಟ್ಯೂನ್‌ಗಳು ಮತ್ತು ಗಟ್ಟಿಯಾದ ಅಥವಾ ಜೀರ್ಣವಾಗದ ಪ್ರೋಟ್ಯೂನ್‌ಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಜೀರ್ಣವಾಗದ ಪ್ರೋಟ್ಯೂನ್‌ಗಳನ್ನು ಜೀರ್ಣೋಸಿಕೊಳ್ಳಲು ಕಷ್ಟ, ಅವುಗಳಲ್ಲಿ ಗೋಧಿ ಮತ್ತು ಅಕ್ಷೀ ಯಲ್ಲಿ ಸುಮಾರು 13-14% ಪ್ರೋಟ್ಯೂನ್, ಬೇಳೆಕಾಳುಗಳಲ್ಲಿ ಸುಮಾರು 20-25% ಪ್ರೋಟ್ಯೂನ್, ಮತ್ತು 25-30% ಪ್ರೋಟ್ಯೂನ್ ಗೋಮಾಂಸ, ಕೋಳಿ, ಹಂದಿ ಮತ್ತು ಕುರಿ ಮಾಂಸದಲ್ಲಿ ಇರುತ್ತದೆ. ಸುಲಭವಾಗಿ ಜೀರ್ಣವಾಗುವ ಪ್ರೋಟ್ಯೂನ್‌ಗಳು ಉದಾಹರಣೆಗಳಿಂದರೆ 2.9-3% ಪ್ರೋಟ್ಯೂನ್ ಹೊಂದಿರುವ ತರಕಾರಿಗಳು ಮತ್ತು ಸೊಪ್ಪಗಳು ಆಗಿರುತ್ತವೆ. 13-20% ಪ್ರೋಟ್ಯೂನ್ ಮೀನು, 10-20% ಪ್ರೋಟ್ಯೂನ್ ಅಣಬೆಗಳು ಹೊಂದಿರುತ್ತವೆ.

ಆದ್ದರಿಂದ ಚಿಕಿತ್ಸೆಯ ಅವಧಿಯಲ್ಲಿ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಸುಲಭವಾಗಿ ಜೀರ್ಣವಾಗುವ ಪ್ರೋಟ್ಯೂನ್‌ಗಳನ್ನು ಸೇವಿಸಲು ಪ್ರಯೋಜಿಸಬೇಕು. ಮತ್ತು ಈ ಪ್ರಸ್ತರದಲ್ಲಿ ವಿವರಿಸಿದಂತೆ ಕಟ್ಟಿನಿಟಾದ ಆಹಾರಕ್ರಮಕ್ಕೆ ಅತ್ಯಗತ್ಯ. ಅನೇಕ ನೆಫ್ರಾಲಜಿ ಪರ್ಯಾಶಾಸ್ತಜ್ಞರು ತರಕಾರಿಗಳು ಮತ್ತು ಸೊಪ್ಪಗಳ ಸೇವನೆಯನ್ನು ಸಲಹ ನೀಡಿದ್ದರೂ, ಈ ಆರೋಗ್ಯ ಪೂರಕಗಳ ಸಂಶೋಧಕರಾದ ಡಾ॥ ಎಸ್ ಎಂ ರಾಜು ರವರು ತಮ್ಮ ತಂದೆಯ ಮೇಲೆ ಇದನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಸೊಪ್ಪ ಮತ್ತು ತರಕಾರಿಗಳನ್ನು ಸೇವಿಸುವ ಮೌದಲು ಸೋಸುವುದನ್ನು (ಲೀಚಿಂಗ್) ಮಾಡುವುದು ನೆನಪಿಟ್ಟಿಕೊಳ್ಳುವುದು ಬಹಳ ಮುಖ್ಯ.

5. ಪದೇ ಪದೇ ಕೇಳಲಾಗುವ ಪ್ರಶ್ನೆ

ಮಿರಾಕಲ್ ಡ್ರಿಂಕ್ಸ್ ಹೆಲ್ತ್ ಸಫ್ಲಿಮೆಂಟ್ಸ್ ಜೊತೆಗೆ ಅಲೋಪತಿ ಜಿಷಧಿಗಳನ್ನು ಸೇವಿಸಬಹುದೇ?

1

ಮಿರಾಕಲ್ ಡ್ರಿಂಕ್ಸ್ ಹೆಲ್ತ್ ಸಫ್ಲಿಮೆಂಟ್ಸ್ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳಿವೆಯೇ? ಇದು ಯಾವುದೇ ಶುದ್ಧಿಕರಿಸಿದ ಲೋಹಗಳು, ರಾಸಾಯನಿಕಗಳು ಇತ್ಯಾದಿಗಳನ್ನು ಹೊಂದಿದೆಯೇ?

2

ಯಾವ ರೀತಿಯ ತರಕಾರಿಗಳನ್ನು ಮತ್ತು ಯಾವ ಪ್ರಮಾಣದಲ್ಲಿ ಸೇವಿಸಬಹುದು?

3

ಯಾವ ರೀತಿಯ ಹಣ್ಣಗಳನ್ನು ಸೇವಿಸಬಹುದು?

4

ಮಧುಮೇಹ ರೋಗಿಗಳಿಗೆ ಶಿರಧಾನ್ಯ ಒಳೆಯದೆ?

5

ಎಪ್ಪು ನೀರು ಸೇವಿಸಬಹುದು?

6

ಹೌದು, ಮಿರಾಕಲ್ ಡ್ರಿಂಕ್ಸ್ ಹೆಲ್ತ್ ಸಫ್ಲಿಮೆಂಟ್ಸ್ ಜೊತೆಗೆ ಅಲೋಪತಿ ಜಿಷಧಿಗಳನ್ನು ಸೇವಿಸಬಹುದು

ಮಿರಾಕಲ್ ಪಾನೀಯಗಳು ಉತ್ಪನ್ನಗಳು ಯಾವುದೇ ಶುದ್ಧಿಕರಿಸಿದ ಲೋಹಗಳು ಅಥವಾ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಮಿರಾಕಲ್ ಪಾನೀಯಗಳ ಉತ್ಪನ್ನಗಳನ್ನು ತಯಾರಿಸಲು ಬಳಸುವ ಪದಾರ್ಥಗಳನ್ನು ಓದಿ, ನಿಮಗೆ ಯಾವುದೇ ಪದಾರ್ಥಗಳಿಗೆ ಅಲಜ್‌ ಇದೆಯೇ ಎಂದು ಪರೀಕ್ಷೆ. ಮಿರಾಕಲ್ ಡ್ರಿಂಕ್ಸ್ ಉತ್ಪನ್ನಗಳನ್ನು ತಯಾರಿಸಲು ಬಳಸುವ ಎಲ್ಲಾ ಗಿಡಮೂಲಿಕಗಳನ್ನು ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳ ಸಚಿವಾಲಯ (FSSAI) ಮಾರ್ಗ-ಸೂಚಿಗಳಿಂದ ಆರೋಗ್ಯ ಮಾರಕ ಎಂದು ಪರಿಗಣಿಸಲಾಗಿರುತ್ತದೆ.

ಹಾಗೆ ಬಾಳಿಕಾಯಿಯನ್ನು ಹೊರತುಪಡಿಸಿ ಎಲ್ಲಾ ರೀತಿಯ ಲೀಚ್ ತರಕಾರಿಗಳು ಮತ್ತು ಸೂಪ್ಪುಗಳನ್ನು ಸೇವಿಸಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಹೊಂದಿರುತ್ತದೆ. ತರಕಾರಿಗಳನ್ನು ಸೇವಿಸುವ ಮೌದಲು ಲೀಚ್ ಮಾಡುವುದು ಬಹಳ ಮುಖ್ಯ.

ಎಲ್ಲಾ ರೀತಿಯ ಹಣ್ಣಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಬಾಳಿಹಣ್ಣನಲ್ಲಿ ಪೊಟ್ಟಾಸಿಯಮ್ ಸಮೃದ್ಧವಾಗಿರುವುದರಿಂದ ಕಿಡ್ಲಿ ರೋಗಿಗಳು ಬಾಳಿಹಣ್ಣ ಸೇವಿಸಬಾರದು.

ಇಲ್ಲ ಎಲ್ಲಾ ಶಿರಧಾನ್ಯಗಳು ಸುಲಭವಾಗಿ ಜೀಣಾವಾಗುವ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವುದಿಲ್ಲ. ಇದು ಜೀಣಾವಾಗಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಇಲ್ಲದಿದ್ದರೆ ಅದು ಗ್ಲೂಕೋಸ್ ರೂಪದಲ್ಲಿ ಸಂಗ್ರಹವಾಗುತ್ತದೆ. ಆದ್ದರಿಂದ ಆಹಾರದಲ್ಲಿ ಯಾವುದೇ ರೀತಿಯ ಧಾನ್ಯಗಳ 30% ಕ್ಕಿಂತ ಕಡಿಮೆ ಸೇವಿಸಬೇಕು.

ಎಲ್ಲಾ ಆಹಾರಗಳನ್ನು ಒಳಗೊಂಡಂತೆ, ಎಡಮಾವನ್ನು ಹೊಂದಿರುವ ಜನರು ಒಂದು ಲೀಟರ್‌ಗೊಂತೆ ಕಡಿಮೆ ನೀರನ್ನು ಸೇವಿಸಬೇಕು.

2016 ರಷ್ಟು ಮಿರಾಕಲ್ ಡ್ರಿಂಕ್ಸ್ ಬಿಡುಗಡೆ



ಮಿರಾಕಲ್ ಡ್ರಿಂಕ್ಸ್ ಶ್ರೇಣಿಯ ಆಯುವೇದ ಗಿಡಮೂಲಿಕೆಗಳ ಮಿಶ್ರಣವನ್ನು ಅಕ್ಷೋಭರ್ 11, 2016 ರಂದು ನವದೇಹಲೀಯ ಕಾನ್ನಿಟ್ಟೊಂಜನ್ ಕ್ಲಬ್‌ನಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಪ್ರಾರಂಬಿಸಲಾಯಿತು.

ಎಡದಿಂದ ಬಲಕ್ಕೆ 1. ಡಾ॥ ಎಸ್.ಎಂ.ರಾಜು ಐ.ಎ.ಎಸ್, ಪ್ರಶ್ನಾತ ಬೈಷಧೀಯ ಸಸ್ಯ ವಿಜ್ಞಾನಿ ಮತ್ತು ಮಿರಾಕಲ್ ಡ್ರಿಂಕ್ಸ್ ಉತ್ಪನ್ನ ಶ್ರೇಣಿಯ ಸಂಶೋಧಕರು 2. ಡಾ॥ ಡಿ.ಸಿ.ಕಟ್ಟೋಚ್, ಆಯುಷ್ ಸಚಿವಾಲಯ ಸಲಹೆಗಾರರು 3. ಗೌರವಾನ್ನಿತ ಸಚಿವ ಶ್ರೀ ಗಿರಿರಾಜ್ ಸಿಂಗ್ ರಾಜ್ ಸಚಿವರಾದ ಸೂಕ್ತ ಸಣ್ಣ ಮತ್ತು ಮದ್ಯಮ ಉದ್ಯಮ (ಸ್ವತಂತ್ರ) ಭಾರತ ಸರ್ಕಾರ 4. ಗೌರವಾನ್ನಿತ ಸಚಿವರಾದ ಶ್ರೀ ಶ್ರೀಪಾದ್ ಯಸ್ಸ್ ನಾಯ್ಕ್ (ಸ್ವತಂತ್ರ) ಮಂತ್ರಿಗಳು ಆಯುಷ್ ಇಲಾಖೆ, ಭಾರತ ಸರ್ಕಾರ 5. ಗೌರವಾನ್ನಿತ ನ್ಯಾಯಮೂರ್ತಿರಾದ ಶ್ರೀ ರಾಜೇಂದ್ರ ಪ್ರಸಾದ್, ಉಚ್ಚನ್ಯಾಯಾಲಯ, ಪಾಟ್ನ (ನಿವೃತ್ತ) 6. ಗೌರವಾನ್ನಿತ ನ್ಯಾಯಮೂರ್ತಿರಾದ ಶ್ರೀ ವಿ.ಕೆ.ಸಿನ್ಹ್ ಉಚ್ಚನ್ಯಾಯಾಲಯ ಪಾಟ್ನ(ನಿವೃತ್ತ) 7. ಶ್ರೀ ಆದಿತ್ಯ ಪಾಂಚೋಲಿ ಭಾರತೀಯ ಚಲನಚಿತ್ರ ನಟ ನಿಮಾಪಕ ಮತ್ತು ಗಾಯಕ 8. ಶ್ರೀಮತಿ ರುರೀನ ವಹಾಬ್, ಚಿತ್ರನಟಿ.

1. ಮಿರಾಕಲ್ ಡ್ರಿಂಕ್ಸ್ ಉತ್ಪನ್ನ ಶೈಳಿಯನ್ನು ಪ್ರಾರಂಭಿಸಲು ಹಿನ್ನಲೆ ಮತ್ತು ಪ್ರೇರಣೆ



Dr. S.M. Raju IAS (Rtd.)

ಡಾ॥ ಎಸ್.ಎಂ.ರಾಜು ಐ.ಎ.ಎಸ್.(ನಿವೃತ್ತ), ಒಬ್ಬ ಪ್ರಮ್ಯಾತ ಜೈಷಧೀಯ ಸಸ್ಯ ವಿಜಪ್ಪನಿ, ಇತ್ತೀಚೆಗೆ ನಿವೃತ್ತರಾದ ಭಾರತೀಯ ಆಡಳಿತ ಸೇವೆ(ಐ.ಎ.ಎಸ್) ಅಧಿಕಾರಿಯಾಗಿದ್ದು, 1991 ರಿಂದ 2020 ರ ವರೆಗೆ ವಿವಿಧ ಇಲಾಖೆಗಳಲ್ಲಿ ದೇಶಕ್ಕೆ ವಿವಿಧ ಮಹಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸುದೀರ್ಘ ಆಡಳಿತಾತ್ಮಕ ವ್ಯತ್ಯಿ ಜೀವನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ವಿವಿಧ ವಿನಾಶನ ಮತ್ತು ಕ್ರಾಂತಿಕಾರಿ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ರಾಷ್ಟ್ರೀಯ ಮಟ್ಟ ಮತ್ತು ನಮ್ಮ ಸಮಾಜದ ಮೇಲೆ ಅವರ ದೂರದೃಷ್ಟಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ.

ಡಾ॥ ಎಸ್.ಎಂ.ರಾಜು ಐ.ಎ.ಎಸ್(ನಿವೃತ್ತ) ಅವರು 40+ ವರ್ಷಗಳಿಂದ ಜೈಷಧೀಯ ಸಸ್ಯಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಈ ಸಂಶೋಧನೆಯ ಪ್ರಚೋದನೆಯು ಸ್ವತಃ ಮತ್ತು ಅವರ ಕುಟುಂಬ ಸದಸ್ಯರು ಎದುರಿಸುತ್ತಿರುವ ಗುಣಪಡಿಸಲಾಗದ ಆರೋಗ್ಯ ಅನುಸ್ಥಾನಕ್ಕೆ ಸಹಾಯ ಮಾಡುತ್ತಿರುತ್ತಾರೆ.

- ಅವರ ತಂದೆಗೆ 2008 ರ ವರ್ಷದಲ್ಲಿ ತೀವ್ರ ಮೂತ್ರಪಿಂಡ ವೈಫಲ್ಯ ಇರುವುದು ಪತ್ತೆಯಾಯಿತು ಮತ್ತು ಅವರಿಗೆ ಅಂಗಾಂಗ ಕಸಿ ಮಾಡಲು ಸಲಹೆ ನೀಡಲಾಯಿತು. ಜೈಷಧೀಯ ಸಸ್ಯಗಳಲ್ಲಿರುವ ಗುಣಪಡಿಸುವ ಶಕ್ತಿಗಳು ಮತ್ತು ಚರಕ ಸಂಹಿತೆಯಲ್ಲಿ ವಿವರಿಸಲಾದ ಪ್ರಾಚೀನ ಸೂತ್ರೀಕರಣಗಳನ್ನು ಬಳಸಿಕೊಂಡು, ಅವರು ತಮ್ಮ ತಂದೆಯ ಮೂತ್ರಪಿಂಡ ವೈಫಲ್ಯವನ್ನು “ರಿವ್ಸ್ರ್” ಮಾಡಲು ಸಾಧ್ಯವಾಯಿತು ಮತ್ತು ಅವರು ಡಯಾಲಿಸಿಸ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡರು.
- ಅವರ ಮಗನಿಗೆ 10 ವರ್ಷ ವಯಸ್ಸಿಗಿಂದಾಗ್ಗೆ ಅಂದರೆ 2010 ರ ವರ್ಷದಲ್ಲಿ ರಕ್ತ ಕ್ಯಾನ್ಸರ್ (AML) ರೋಗ ನಿರ್ಣಯ ಮಾಡಲಾಯಿತು. 14 ತಿಂಗಳ ಸುದೀರ್ಘ ಅವಧಿಯಲ್ಲಿ ಅಲೋಪಧಿಕ್ ಜೈಷಧಿ ಮತ್ತು ಆಯುವೇದ ಗಿಡಮೂಲಿಕೆ ಜೈಷಧಿಗಳ ಸಂಯೋಜನೆಯ ಚಿಕಿತ್ಸೆಯು ಅವರ ರಕ್ತ ಕ್ಯಾನ್ಸರ್ ಸಂಪೂರ್ಣ ಮತ್ತು ಯಶಸ್ವಿ ಚಿಕಿತ್ಸೆಗೆ ಕಾರಣವಾಗಿರುತ್ತದೆ.

33,000+ ರೋಗಿಯ ಪ್ರಕರಣಗಳ ಅಧ್ಯಯನ ಮತ್ತು ಆಯುವೇದ ಜೈಷಧಿಗಳ ಕ್ಷೇತ್ರದಲ್ಲಿ 40+ ವರ್ಷಗಳ ಭಾವೋದ್ವಿಕ್ತ ಸಂಶೋಧನೆಯು ಡಾ॥ ಎಸ್.ಎಂ.ರಾಜು ಅವರ ನವ-ಆಯುವೇದದ ಸ್ವಾಮ್ಯದ ವಿಜಾನದ ಪ್ರತಿಪಾದನೆಗೆ ಕಾರಣವಾಗಿದೆ. ನವ-ಆಯುವೇದವು ಆಯುವೇದ ತತ್ವಗಳ (ಪ್ರಾಚೀನ ವೈಧಿಕ ಸಾಹಿತ್ಯ), ಜೈಷಧೀಯ ಸಸ್ಯಗಳ(ಮೂಲಿಕೆ) ಗುಣಪಡಿಸುವ ಶಕ್ತಿಗಳ ಸಂಯೋಜನೆಯಾಗಿದ್ದು, ರೋಗಿಗಳ ಆರ್ಥಿಕ ಮತ್ತು ಚಿಕಿತ್ಸೆಯ ಅಲೋಪತ್ತಿ ತತ್ವಗಳಿಗೆ ಸಹ-ಆಯ್ಯಾಯಾಗಿದೆ. ಕ್ಯಾಪಿಲ್ಲರಿಗಳು ಮತ್ತು ಮೃಕ್ಹೋ-ಕ್ಯಾಪಿಲ್ಲರಿಗಳನ್ನು ಸಕ್ರಿಯಗೊಳಿಸುವ ಮೂಲಕ ಜೀವಕೋಶದ ಮನರುತ್ಪಾದನೆಯ ಪ್ರಕ್ರಿಯೆಯ ಮೂಲಕ ಮಾನವ ದೇಹದಲ್ಲಿನ ನಿಷ್ಕಯ ಅಂಗಗಳನ್ನು ಮನರುಜ್ಞೀವಣಗೊಳಿಸಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಜನರು ಮತ್ತೆ ಆರೋಗ್ಯವಾಗಲು ಅನುಕೂಲ ಮಾಡಿಕೊಡುತ್ತಿದೆ.

ಸಂಪೂರ್ಣ ಉತ್ಪನ್ನ ಶೈಳಿಯು 100% ಗಿಡಮೂಲಿಕೆ/ಲೋಹಗಳಿಲ್ಲ/ಸಂಶೋಧಿತ ಪದಾರ್ಥಗಳ ಬಳಕೆ ಇಲ್ಲ.

2. ಆಹಾರವು ಜೀವಧಿವಾಗಿ ಹೇಗೆ ಕೆಲಸ ಮಾಡುತ್ತದೆ?

ನಮ್ಮ ಪ್ರಾಚೀನ ವೈದಿಕ ಸಾಹಿತ್ಯದಲ್ಲಿ ನಾವು ಸೇವಿಸುವ ವಸ್ತುಗಳಿಗೆ ಪ್ರಾರ್ಥಾನ್ಯತೆ ನೀಡಲಾಗಿದೆ. ಆಹಾರ್ ಹಿ ಮಹಾಜೀವಧ - ಚರಕ (ಅನುವಾದ : ಆಹಾರವೇ ಜೀವಧ) ನಾವು ಏನು ತಿನ್ನುತ್ತೇವೆ ಮತ್ತು ಸೇವಿಸುತ್ತೇವೆ ಎಂಬುದನ್ನು ನಮ್ಮ ಆರೋಗ್ಯ ಮತ್ತು ಯೋಗಕ್ಕೇಮದ ಕೇಂದ್ರವಾಗಿದೆ.

ವೈದ್ಯ ಜೀವನಮ್: ಒಂದು ಆರೋಗ್ಯಕರ ಆಹಾರದೊಂದಿಗೆ ಪ್ರತ್ಯೇಕ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ; ಅನಾರೋಗ್ಯಕರ ಆಹಾರದೊಂದಿಗೆ, ಚಿಕಿತ್ಸೆಯು ಸಹ ಪ್ರಶ್ನಾರ್ಥವಾಗುತ್ತದೆ. ಆಯುರ್ವೇದದಲ್ಲಿ, ಆಹಾರವನ್ನು “ಮಹಾಭ್ರಷ್ಟ್ಯ” ಎಂದು ಪರಿಗಣಿಸಲಾಗಿದೆ. ಇದು ಅತ್ಯಂತ ಶೈಷ್ಣಿಕ ಜೀವಧಿವಾಗಿದೆ.

ಜೀವನಶೈಲಿ ಆಧಾರಿತ ಅಸ್ವಸ್ಥತೆಗಳು ಹೇರಳವಾಗಿರುವ ಇಂದಿನ ಜಗತ್ತಿನಲ್ಲಿ, ಆಯುರ್ವೇದ ಗಿಡಮೂಲಿಕೆಗಳ ಜೀವಧಿಗಳು, ಆಹಾರ ತಿದ್ದುಪಡಿಗಳು ಮತ್ತು ಯೋಗದ ಸಂಯೋಜನೆಯ ಆಧಾರದ ಮೇಲೆ ದೀರ್ಘಕಾಲೀನ ಮತ್ತು ನಿರಂತರ ಪರಿಹಾರಗಳನ್ನು ಒದಗಿಸುತ್ತದೆ.

(a) “ಜೀವಧಿಯಾಗಿ ಆಹಾರ”ದ ಪ್ರಮುಖ ಅಂಶಗಳು: ವಿವಿಧ ರೀತಿಯ ಆಹಾರ(ಗಳು) ವಿಭಿನ್ನ ಗುಣಗಳನ್ನು ಹೊಂದಿವೆ. ವಿಶಾಲವಾಗಿ, ಮೌ-ಬಯಾಟಿಕ್ಸ್ ಮತ್ತು ಪ್ರೀ-ಬಯಾಟಿಕ್ಸ್ ಆಹಾರಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ. ಮೌ-ಬಯಾಟಿಕ್ಸ್ ಎಂದರೇನು? ಇವುಗಳು ಉತ್ತಮ ಬ್ಯಾಕ್ಟೇರಿಯಾಗಳು. ಮೊಸರು, ಉಪ್ಪಿನಕಾಯಿ, ಜೀಸ್, ಮದುಗಿಸಿದ ಅನ್ನ ಮುಂತಾದ ಆಹಾರ ಮೂಲಗಳಲ್ಲಿ ಕಂಡುಬರುತ್ತವೆ. ಈ ಜೀವಂತ ಸೂಕ್ಷ್ಮಾಣ ಜೀವಿಗಳು ಕರುಳಿನ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ ಮತ್ತು ಇತರ ಬ್ಯಾಕ್ಟೇರಿಯಾ ಸಹಾಯಕಗಳೊಂದಿಗೆ ಸಿನಜ್ರೆಯಲ್ಲಿ ಜೀವಿಸುತ್ತವೆ. ಮೌ-ಬಯಾಟಿಕ್ಸ್ಗಳು ದೇಹದಿಂದ ವಿಷವನ್ನು ತೊಡೆದುಹಾಕಲು ಮತ್ತು ನೃಸೆಗ್ರಿಕ ಪ್ರತಿಜೀವಕಗಳನ್ನು ಉತ್ಪಾದಿಸುವ ಮೂಲಕ ಹಾನಿಕಾರಕ ಬ್ಯಾಕ್ಟೇರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಪ್ರೀ-ಬಯಾಟಿಕ್ಸ್ ಎಂದರೇನು? ಪ್ರೀ-ಬಯಾಟಿಕ್ಸ್ಗಳು ಮೂಲತಃ ಕರುಳಿನಲ್ಲಿರುವ ಪ್ರಯೋಜನಕಾರಿ ಸೂಕ್ಷ್ಮಜೀವಿಗಳಿಗೆ ಆಹಾರವಾಗಿದೆ. ಆಹಾರದ ಮೂಲಗಳು, ಬೆಳ್ಳುಳ್ಳಿ, ಶುಂಠಿ, ನೆನೆಸಿದ ಮೆಂತ್ಯ ಬೀಜಗಳು (ಮೇಧಿ), ಸಿಹಿಗೊಸು, ಬಾಳಿಹಣ್ಣಿ ಇತ್ಯಾದಿ. ಈ ಆಹಾರಗಳು ದೇಹದಿಂದ ಜೀವೋಸಿಕೊಳ್ಳಲು ಕಷ್ಟವಾಗಬಹುದು. ಅವು ಜೀವಾರ್ಥವಾಗದೆ ಸಣ್ಣ ಕರುಳಿನಿಂದ ದೊಡ್ಡಕರುಳಿಗೆ ಪ್ರಯಾಣಿಸುತ್ತವೆ. ಆದರೆ ಅದ್ವಷ್ಟವಶಾತ್ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೇರಿಯಾಗಳು ಅವುಗಳನ್ನು ಆಹಾರವಾಗಿ ಬಳಸುತ್ತವೆ.

(b) ಮೌ-ಬಯಾಟಿಕ್ಸ್ಗಳು ಮತ್ತು ಪ್ರೀ-ಬಯಾಟಿಕ್ಸ್ಗಳ ಪಾತ್ರ ಮತ್ತು ಪ್ರಾಣುಖ್ಯತಿ: ಸಂಸ್ಕರಿಸಿದ ಮತ್ತು ಪ್ರೂಕ್ ಮಾಡಲಾದ ಆಹಾರಗಳ ಸೇವನೆಯನ್ನು ಮೌತ್ತಾಹಿಯಿಸುವ ಇಂದಿನ ಆಧುನಿಕ ಜೀವನಶೈಲಿ, ಆಂಟಿ-ಬಯಾಟಿಕ್ಸ್ಗಳ ವ್ಯಾಪಕ ಬಳಕೆ ಮತ್ತು ತ್ವರಿತ ಪರಿಹಾರವನ್ನು ನೀಡುವ ಭೂಡ್ ಥಿನ್ಸ್‌ನಂತಹ ಇತರ ಅಲೋಪಧಿಕ್ (ಸಂಶೋಧಿತ) ಜೀವಧಿಗಳು (ಆದರೆ ಸಮಸ್ಯೆ ಆಧಾರವಾಗಿರುವ ಕಾರಣವನ್ನು ಪರಿಹರಿಸುವುದಿಲ್ಲ) ಅಸಿಡಿಟಿ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಇತ್ಯಾದಿ ದೀರ್ಘಕಾಲದ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಮೌ-ಬಯಾಟಿಕ್ಸ್ಗಳು ಮತ್ತು ಪ್ರೀ-ಬಯಾಟಿಕ್ಸ್ ಆಹಾರಗಳ ಸಂಯೋಜನೆಯು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸರಿಯಾದ ಮೋಷಣ, ಕೋಶಗಳ ಮನರುತ್ಪಾದನೆ ಮತ್ತು ಆರೋಗ್ಯಕ್ಕೆ ಕೊಡಗೆ ನೀಡುತ್ತದೆ. ಆರೋಗ್ಯ ಪ್ರಯೋಜನಗಳು: ಮೌ-ಬಯಾಟಿಕ್ಸ್ಗಳು ಜೀಜಾರ್ಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ತೊಕ ನಷ್ಟಕ್ಕೆ ಸಹಾಯ ಮಾಡುತ್ತಾದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಮೃದುವಾದ ಕರುಳಿನ ಜಲನೆಯನ್ನು ವಿಚಿತಪಡಿಸುತ್ತದೆ. ಪ್ರಿ-ಬಯಾಟಿಕ್‌ಗಳು ಕರುಳಿನಲ್ಲಿ ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ಮೋಷಿಸುತ್ತವೆ. ಉತ್ತಮ ಬ್ಯಾಕ್ಟೇರಿಯಾದ ಆರೋಗ್ಯಕರ ಶಿಳ್ಳಗಳ ರಚನೆಯನ್ನು ಸುಗಮಗೊಳಿಸುತ್ತದೆ. ಆಹಾರದಲ್ಲಿ ಫ್ಯೂಬರ್ ಇರುವುದರಿಂದ, ಅವು ನಿಮ್ಮ ಜೀವಣಂಗದಲ್ಲಿ ಸೂಕ್ಷ್ಮಜೀವಿಗಳ ಸ್ತ್ರೀಯಗೊಳಿಸುವಿಕೆಗೆ ಕಾರಣವಾಗುತ್ತದೆ.

(c) ಕರುಳಿನ ಸೂಕ್ಷ್ಮಜೀವಿಗಳ ಪಾಠ: ನಿಮ್ಮ ಕರುಳಿನ ವ್ಯವಸ್ಥೆಯಲ್ಲಿ (ಗ್ರಾಸ್‌ಮೈ-ಕರುಳಿನ ಪ್ರದೇಶ) ಲಕ್ಷ್ಯಂತರ ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ನಾವು ಹೊಂದಿದ್ದೇವೆ. ಈ ಸೂಕ್ಷ್ಮಜೀವಿಗಳು ಜನನದ ಸಮಯದಲ್ಲಿ ತಾಯಿಯಿಂದ ಮಗುವಿಗೆ ವರ್ಗಾಯಿಸಲ್ಪಡುತ್ತವೆ. ಈ ಕರುಳಿ-ಸೂಕ್ಷ್ಮಜೀವಿಗಳು ಸೇವಿಸುವ ಆಹಾರದಿಂದ ಮೋಷಣೆಯನ್ನು ಹೊರತೆಗೆಯುವ ಹೃದಯಭಾಗದಲ್ಲಿವೆ ಮತ್ತು ದೇಹದ ಯಾವ ಜೀವಕೋಶಕ್ಕೆ (ಅಂಗಗಳಿಗೆ) ಯಾವ ಮೋಷಕಾಂಶಗಳು ಬೇಕಾಗುತ್ತವೆ ಎಂಬುದನ್ನು ತಿಳಿದುಕೊಂಡು, ಅಂತೆಯೇ ಈ ಸೂಕ್ಷ್ಮಜೀವಿಗಳು ಶಿಳ್ಳಗಳನ್ನು ಬಿಡುಗಡೆ ಮಾಡುತ್ತವೆ. ಅದು ಆಹಾರದಿಂದ ಮೋಷಕಾಂಶಗಳನ್ನು ಪ್ರತ್ಯೇಕಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ‘ಅಡಿ-ಮೋಷಣೆಯ’ ಜೀವಕೋಶಗಳನ್ನು (ಅಂಗಗಳು) ಮೋಷಿಸುತ್ತದೆ. ಮೌ-ಬಯಾಟಿ-ಕ್ಸ್‌ಗಳು ಮತ್ತು ಪ್ರಿ-ಬಯಾಟಿಕ್‌ಗಳ ಸೇವನೆಯು ಕರುಳಿನ - ಆರೋಗ್ಯ ಮತ್ತು ದೇಹದ ಮೋಷಣೆಯ ಅವಶ್ಯಕಗಳನ್ನು ಪರಿಹರಿಸಲು ಅತ್ಯಗತ್ಯ ಅಂಶವಾಗಿದೆ. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಸುಧಾರಿಸುವುದು ನಿಮ್ಮ ಒಟ್ಟಾರೆ ಯೋಗಕ್ಕೆ ನಿರ್ಣಾಯಕವಾಗಿದೆ.

ಸರಿಯಾದ ಮೋಷಣೆ (ಜೈಷಧಿಯಾಗಿ ಆಹಾರ) ಮತ್ತು ಶಿಳ್ಳದ ಸ್ತ್ರೀಯಗೊಳಿಸುವಿಕೆಯು ಸಂಬಂಧಿತ ಕೋಶಗಳಿಗೆ ಸರಿಯಾದ ಮೋಷಕಾಂಶದ ಮಾರ್ಪಕೆಯನ್ನು ವಿಚಿತಪಡಿಸಿಕೊಳ್ಳಲು ಮತ್ತು ಅಲ್ಲಿಂದ ಕಾರ್ಬನ್‌ಡ್ಯೂಆಕ್ಸಿಡ್ ವಿಷವನ್ನು ತೆಗೆದುಹಾಕಲು (ಡಿಟಾಕ್ಸ್) ಕ್ಯಾಪಿಲ್ಲರಿಗಳು ಮತ್ತು ಮೈಕ್ರೋ-ಕ್ಯಾಪಿಲ್ಲರಿಗಳನ್ನು ಸ್ತ್ರೀಯಗೊಳಿಸುವ ಮೂಲಕ ಜೀವಕೋಶದ ಉತ್ಪಾದನೆಯ ಪ್ರಕ್ರಿಯೆಯ ಮೂಲಕ ನಿಷ್ಟಿಯ ಅಂಗಗಳ ಪುನರುಜ್ಞವಾಗಿಸುತ್ತದೆ.

(d) ಗಿಡಮೂಲಿಕ ಜೈಷಧಿಗಳ ನಿಗದಿತ ಪರಿಮಾಣ ಮತ್ತು ನಿರ್ವಹಣೆ, ಮನೆಮದ್ದಗಳು, ಗುಣಪಡಿಸಲಾಗದ ಕಾರ್ಯಾಲಯಗಳ ಆಹಾರ ಮತ್ತು ಯೋಗ: ಇಲ್ಲಿಯವರೆಗೆ ಯಾವುದೇ ವ್ಯೇದ್ಯರು ಜೈಷಧಿದ ಪರಿಮಾಣವನ್ನು ಪ್ರಮಾಣೀಕರಿಸಲು ಮತ್ತು ಆಯುವೇದದಲ್ಲಿ ಅದರ ವ್ಯೇದ್ಯಕೀಯ ಸೂತ್ರೀಕರಣಾಳ ನಿರ್ವಹಣೆಯನ್ನು ಪ್ರಯತ್ನಿಸಲಿಲ್ಲ-ಇದು ಜಾಗತಿಕವಾಗಿ ಅಲೋಪತಿ ಜೈಷಧಿ ಅಭಾಸದ ಆಧಾರವಾಗಿದೆ. ಡಾ॥ ಎಸ್.ಎಂ.ರಾಜು ಎ.ಎ.ಎಸ್(ನಿವೃತ್ತ), ಅವರ ಸ್ವಾಮ್ಯದ ವಿಜ್ಞಾನದಲ್ಲಿ ನಿಯೋ ಆಯುವೇದವು ಈ ಸಮಕಾಲೀನ ಅಗತ್ಯವನ್ನು ಯಶಸ್ವಿಯಾಗಿ ಪರಿಹರಿಸಿದೆ. ಅದರ ಮೂಲಕ ಇಂದಿನ ಸಮಯ ಮತ್ತು ಯುಗದಲ್ಲಿ ಆಯುವೇದ ವ್ಯೇಚಾಲನೆಯ ಮತ್ತು ವಿಶ್ವಾಸಾರ್ಥಕತೆಗೆ ಕೊಡುಗೆ ನೀಡಿದೆ.

FOOD AS MEDICINE



miracle drinks®

NEO AYURVEDA

Be Healthy Again

miracledrinks.in

youtube.com/MiracleDrinks/

facebook.com/miracledrinks/

support@miracledrinks.in

miracledrinksofficial

Doctors consultation No. 080-6904 3800

Whatsapp on: +91-91089 96005

DISCLAIMER:

This treatment protocol / Diet literature does not replace consultation with a Physician. The author and publisher of the print book / Digital book assume no responsibility for any reactions that directly or indirectly are from the use of supplements / medicines or contents from this digital / printed book.

COPYRIGHT© 2024:

Content in this book is copyrighted by Dr. S.M. Raju and company, M/s Mirocolo Drinks Pvt. Ltd. (MDPL). Any reproduction/ use of this content without proper authorization, by anyone, will tantamount to copyright violations and will attract suitable penal action.